

## Insurance Agents (Health) Question Bank - Kannada

| Sr. No. | Questions  | Option 1  | Option 2  | Option 3   | Option 4  | Correct Answer |
|---------|--|---|---|--|---|----------------|
| 1       | ಭಾರತೀಯ ಜೀವ ವಿಮಾ ನಿಗಮ (LIC) ಅನ್ನು ಈ ಕೆಳಗಿನ ಯಾವ ಕಾಯ್ದೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ?   | ಜೀವ ವಿಮಾ ನಿಗಮ ಕಾಯ್ದೆ, 1956  | ವಿಮಾ ಕಾಯ್ದೆ, 1938   | ಜೀವ ವಿಮಾ ಕಂಪನಿಗಳ ಕಾಯ್ದೆ, 1912  | ಭಾರತೀಯ ವಿಮಾ ಕಂಪನಿಗಳ ಕಾಯ್ದೆ, 1928  | 1              |
| 2       | ಕೆಳಗಿನ ಯಾವ ಸಾಮಾಜಿಕ ಭದ್ರತಾ ಯೋಜನೆಯು ಆರೋಗ್ಯ ವಿಮಾ ಯೋಜನೆಯಾಗಿದೆ?   | PMVVY   | PMFBY   | PMJAY  | PMSBY   | 3              |
| 3       | ಪ್ರಾಚೀನ ಕಾಲದಲ್ಲಿ, ಅನಿರೀಕ್ಷಿತತೆಯಿರುವ ಸಮುದ್ರದ ಮಾರ್ಗವಾಗಿ ಸರಕುಗಳನ್ನು ಸಾಗಿಸುವಾಗ ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ವಿವಿಧ ದೋಣಿಗಳಲ್ಲಿ ಸಾಗಿಸುತ್ತಿದ್ದರು. ಯಾಕೆ ಎಂಬುದನ್ನು ವಿಶ್ಲೇಷಿಸಿ? | ಚೀನದ ದೋಣಿಗಳು ಚಿಕ್ಕದಾಗಿದ್ದವು ಮತ್ತು ಭಾರವಾದ ಸರಕುಗಳನ್ನು ಸಾಗಿಸುತ್ತಿದ್ದವು | ಚೀನದ ಸರ್ಕಾರವು ವ್ಯಾಪಾರದ ಸಮಾನ ಹಂಚಿಕೆ ಇರುವಂತೆ ಸರಕುಗಳನ್ನು ಬಹು ಶಿಪ್ಪಿಂಗ್ ಕಂಪನಿಗಳ ನಡುವೆ ವಿತರಿಸಬೇಕು ಎಂದು ಆದೇಶಿಸಿತು | ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ಹಲವು ದೋಣಿಗಳಲ್ಲಿ ಇರಿಸಿದರು ಏಕೆಂದರೆ ಇದು ಒಟ್ಟು ನಷ್ಟದ ವಿರುದ್ಧ ವಿಮೆಯನ್ನು ಒದಗಿಸುತ್ತಿತ್ತು | ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ಅನೇಕ ದೋಣಿಗಳಲ್ಲಿ ಇರಿಸಿದರು ಏಕೆಂದರೆ ಅದು ಅಗ್ಗವಾಗಿತ್ತು  | 3              |
| 4       | ಅಪಾಯದ ವೆಚ್ಚವು ಯಾವುದಕ್ಕೆ ನೇರವಾದ ಅನುಪಾತದಲ್ಲಿರುತ್ತದೆ?   | ನಷ್ಟದ ಸಂಭವನೀಯತೆ ಮತ್ತು ಪರಿಣಾಮ  | ಕೇವಲ ನಷ್ಟದ ಪ್ರಭಾವ   | ನಷ್ಟದ ಸಂಭವನೀಯತೆ ಮತ್ತು ವಿಮೆಯ ಉದ್ದೇಶ   | ನಷ್ಟದ ಪ್ರಭಾವ ಮತ್ತು ವಿಮೆಯ ಉದ್ದೇಶ   | 1              |
| 5       | ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?  | ಪರಸ್ಪರತೆಯಡಿಯಲ್ಲಿ ವಿವಿಧ ವ್ಯಕ್ತಿಗಳ ನಿಧಿಗಳನ್ನು ಸಂಯೋಜಿಸಲಾಗುತ್ತದೆ        | ಪರಸ್ಪರತೆಯನ್ನು ಸಂಚಯನವೆಂದೂ ಕರೆಯುತ್ತಾರೆ  | ಪರಸ್ಪರತೆಯಡಿಯಲ್ಲಿ ನಾವು ಒಂದು ಮೂಲದಿಂದ ಅನೇಕಕ್ಕೆ ಹಣದ ಹರಿವನ್ನು ಹೊಂದಿದ್ದೇವೆ   | ಒಬ್ಬರ ಅಕಾಲಿಕ ಮರಣದ ಪರಿಣಾಮವಾಗಿ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧ ಪರಸ್ಪರತೆಯು ರಕ್ಷಣೆ ನೀಡುತ್ತದೆ. ಜೀವ ವಿಮಾ ಒಪ್ಪಂದಕ್ಕೆ ಪ್ರವೇಶಿಸಿದ ಅನೇಕರ ಕೊಡುಗೆಗಳನ್ನು ಸಂಗ್ರಹಿಸುವ ನಿಧಿಯನ್ನು ಹೊಂದುವ ಮೂಲಕ ಈ ನಷ್ಟವನ್ನು ನಿಭಾಯಿಸಲಾಗುತ್ತದೆ ಮತ್ತು ಪರಿಹರಿಸಲಾಗುತ್ತದೆ | 3              |

**Insurance Agents (Health) Question Bank - Kannada**

| Sr. No. | Questions  | Option 1   | Option 2   | Option 3  | Option 4   | Correct Answer |
|---------|--|--|--|---|--|----------------|
| 6       | ಆಧುನಿಕ ವಿಮೆಯ ಆರಂಭಿಕ ಪ್ರಕಾರವು ಯುರೋಪ್ ನಲ್ಲಿ ವಿಶೇಷವಾಗಿ _____<br>14 ನೇ ಶತಮಾನದಲ್ಲಿ ವ್ಯಾಪಾರ ಸಂಘಗಳು ಅಥವಾ ಸಮಾಜಗಳಿಂದ ರಕ್ಷಣೆಯ ಸ್ವರೂಪದಲ್ಲಿತ್ತು. | ಸ್ಟೇನ್ ನಲ್ಲಿ   | ಫ್ರಾನ್ಸ್ ನಲ್ಲಿ   | ಜರ್ಮನಿಯಲ್ಲಿ   | ಇಟಲಿಯಲ್ಲಿ  | 4              |
| 7       | ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಉತ್ತಮ ನಂಬಿಕೆಯ ಉಲ್ಲಂಘನೆಯ ವಿಷಯದಲ್ಲಿ ಸರಿಯಾಗಿಲ್ಲ  | ಮರೆಮಾಚುವಿಕೆಯು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದಿರುವುದಾಗಿದೆ            | ಮರೆಮಾಚುವುದು ಮುಗ್ಧವಾದ ಬಹಿರಂಗಪಡಿಸದಿರುವುದಾಗಿದೆ  | ವಂಚನೆಯು ಉದ್ದೇಶಪೂರ್ವಕ ತಪ್ಪು ನಿರೂಪಣೆಯಾಗಿದೆ  | ರೋಗದ ಅಸ್ತಿತ್ವವನ್ನು ಮರೆಮಾಡುವುದು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದಿರುವಿಕೆಯಾಗಿದೆ | 2              |
| 8       | ಅಪಾಯ ಮತ್ತು ವಿಪತ್ತಿನ ನಡುವಿನ ವ್ಯತ್ಯಾಸವನ್ನು ವಿವರಿಸಿ.  | ವಿಪತ್ತು ನಷ್ಟಕ್ಕೆ ಕಾರಣವಾಗಿದೆ ಮತ್ತು ಗಂಡಾಂತರವು ಆ ನಷ್ಟದ ಪರಿಣಾಮವಾಗಿದೆ | ವಿಪತ್ತು ನಷ್ಟಕ್ಕೆ ನೇರ ಕಾರಣವಾಗಿದೆ ಆದರೆ ಗಂಡಾಂತರವು ನಷ್ಟದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ/ಕಡಿಮೆಗೊಳಿಸುತ್ತದೆ | ಗಂಡಾಂತರವು ನಷ್ಟಕ್ಕೆ ನೇರ ಕಾರಣವಾಗಿದೆ, ಆದರೆ ವಿಪತ್ತು ನಷ್ಟದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ/ಕಡಿಮೆಗೊಳಿಸುತ್ತದೆ | ವಿಪತ್ತು ನಷ್ಟದ ಸಂಭವನೀಯತೆಯಾಗಿದೆ ಆದರೆ ಗಂಡಾಂತರವು ನಷ್ಟದ ಪ್ರಭಾವಕ್ಕೆ ಸಂಬಂಧಿಸಿದೆ | 2              |
| 9       | ಭೂಕಂಪದಿಂದ ಉಂಟಾದ ನಷ್ಟಗಳು _____ ಆಗಿರುತ್ತವೆ   | ಗಂಬೀರ  | ಸಹಕಾರಿ   | ಫಲಿತಾಂಶ   | ಸಾಮಾನ್ಯ  | 1              |
| 10      | ಒಂದು ಜೀವವಿಮಾ ಪಾಲಿಸಿಯಲ್ಲಿ ನೇರಿನಲಾದ ನಿರ್ದಿಷ್ಟತೆ ಕಲಂ ಅಡಿಯಲ್ಲಿ ಯಾರನ್ನು ರಕ್ಷಿಸಲಾಗಿದೆ?   | ವಿಮಾಗಾರ  | ವಿಮಾದಾರ  | ವಿಮಾ ಏಜೆಂಟ್   | ವಿಮಾ ಬ್ರೋಕರ್   | 2              |
| 11      | ಕೆಳಗಿನವರಲ್ಲಿ ಯಾರು ಆತನ/ಆಕೆಯ ವೃತ್ತಿಯಲ್ಲಿರುವ ಆಕಸ್ಮಿಕ ಅವಘಡಕ್ಕೆ ಒಡ್ಡಲಾಗಿರುವ ಸಾಧ್ಯತೆಯಿದೆ?  | ವೈದ್ಯಕೀಯ ಉದ್ಯೋಗಿ   | ಪ್ರವಾಸಿ ಮಾರ್ಗದರ್ಶಿ   | ಕಟ್ಟಡ ಕೆಡವುವ ಉದ್ಯೋಗಿ  | ನಿಯಮಿತವಾಗಿ ಕೆಲಸದ ಕ್ಷೇತ್ರದಲ್ಲಿರುವ ಮಾರ್ಕೆಟಿಂಗ್ ಕಾರ್ಯ ನಿರ್ವಾಹಕ              | 3              |
| 12      | ಒಂದೇ ಆಸ್ತಿಯನ್ನು ಒಂದಕ್ಕಿಂತ ಹೆಚ್ಚು ವಿಮಾ ಕಂಪನಿಗಳೊಂದಿಗೆ ವಿಮೆ ಮಾಡಿದ್ದರೆ ವಿಮೆಯ ಯಾವ ತತ್ವವನ್ನು ಸೂಚಿಸುತ್ತದೆ                                   | ಕೊಡುಗೆ   | ಉಬೆರಿಮಾ ಫೈಡ್ಸ್   | ನಷ್ಟಗಳ ಮೊತ್ತ  | ಸಮೀಪದ ಕಾರಣ   | 1              |

## Insurance Agents (Health) Question Bank - Kannada

| Sr. No. | Questions   | Option 1  | Option 2   | Option 3  | Option 4  | Correct Answer |
|---------|---|---|--|---|---|----------------|
| 13      | _____ ನಷ್ಟ ಪರಿಹಾರದ ಒಂದು ಅನುಬಂಧ ತತ್ವವಾಗಿದೆ   | ವಿಮೆ ಮಾಡಿಸಲು ಆಸಕ್ತಿ   | ಉಬೆರಿಮಾ ಫೈಡ್ಸ್   | ನಷ್ಟಗಳ ಮೌಲ್ಯ ಸಂಗ್ರಹಣೆ   | ಸಮೀಪದ ಕಾರಣ  | 3              |
| 14      | ಕೆಳಗಿನವರಲ್ಲಿ ಯಾರು ಆತನ/ಆಕೆಯ ವೃತ್ತಿಯಲ್ಲಿರುವ ಆರೋಗ್ಯ ಅವಘಡಕ್ಕೆ ಒಡ್ಡಲಾಗಿರುವ ಸಾಧ್ಯತೆಯಿದೆ?          | ಯೋಗತರಬೇತುದಾರ  | ಚಲನಚಿತ್ರ ಸಾಹಸ ಕಲಾವಿದ   | ನ್ಯೂಟ್‌ಕ್ಲಬ್‌ನ ನೃತ್ಯಗಾರ್ತಿ  | ಗಣಿಗಾರಿಕೆ ಧೂಳಿಗೆ ಒಡ್ಡಲ್ಪಟ್ಟ ವ್ಯಕ್ತಿ                                   | 4              |
| 15      | ವಿಮಾಗಾರರಿಗೆ ವಾಸ್ತವಿಕ ಮಾಹಿತಿ ಏಕೆ ಬೇಕಾಗುತ್ತದೆ?  | ಡಾಕ್ಯುಮೆಂಟೇಶನ್ ಉದ್ದೇಶಗಳಿಗಾಗಿ  | ಅಪಾಯ ಒಪ್ಪಿಕೊಳ್ಳುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನ್ಯೂನತೆಗಳ ಬಗ್ಗೆ ನಿರ್ಧರಿಸಲು | ನಿಯಂತ್ರಕದ ಅಗತ್ಯತೆಗಳೊಂದಿಗೆ ಹೊಂದಿಕೆಯಾಗಲು  | ಗ್ರಾಹಕರ ಸೇವೆಯನ್ನು ಉತ್ತಮಪಡಿಸಲು   | 2              |
| 16      | ಜೂಜು ಮತ್ತು ವಿಮೆಯನ್ನು ತುಲನೆ ಮಾಡಿ   | ಜೂಜು ಮತ್ತು ವಿಮೆ ಎರಡೂ ಒಂದೇ ಆಗಿವೆ   | ಜೂಜಿನಲ್ಲಿ ಯಾವುದೇ ವಿಮೆಯ ಆಸಕ್ತಿ ಇರುವುದಿಲ್ಲ ಆದರೆ ವಿಮೆಯು ಅದನ್ನು ಹೊಂದಿರುತ್ತದೆ             | ವಿಮೆಯಿಂದ ಕೇವಲ ಲಾಭದಾಯಕ ಫಲಿತಾಂಶಗಳು ದೊರೆಯಬಲ್ಲವು ಆದರೆ ಜೂಜಿನಿಂದ ನಷ್ಟ ಉಂಟಾಗಬಹುದು  | ಜೂಜನ್ನು ಕಾನೂನಿನ ಮೂಲಕ ಜಾರಿಪಡಿಸಬಹುದು ಆದರೆ ವಿಮೆಯನ್ನು ಹಾಗೆ ಮಾಡಲಾಗುವುದಿಲ್ಲ | 2              |
| 17      | ಉತ್ತಮ ನಂಬಿಕೆಯ ತತ್ವವನ್ನು ಪ್ರದರ್ಶಿಸುವ ಒಂದು ಸನ್ನಿವೇಶವನ್ನು ಆಯ್ಕೆ ಮಾಡಿ                           | ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸುವಿಕೆ  | ಒಂದು ವಿಮಾ ಪ್ರಸ್ತಾವ ಅರ್ಜಿಯಲ್ಲಿನ ಎಲ್ಲಾ ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ತಿಳಿಸುವಿಕೆ      | ಒಂದು ವಿಮಾ ಪ್ರಸ್ತಾವ ಅರ್ಜಿಯಲ್ಲಿನ ಎಲ್ಲಾ ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ತಪ್ಪಾಗಿ ತಿಳಿಸುವಿಕೆ   | ಒಂದು ವಿಮಾ ಪ್ರಸ್ತಾವ ಅರ್ಜಿಯಲ್ಲಿನ ಅನಗತ್ಯ ಮಾಹಿತಿಯನ್ನು ತಿಳಿಸುವಿಕೆ          | 2              |
| 18      | ವಿಮಾದಾರರು ಜೀವ ವಿಮೆಯ ವಿಷಯವನ್ನು ವಿವರಿಸಲು ಹೊಂದಿರುವ ಆಸಕ್ತಿಯನ್ನು ಹೆಸರಿಸಿ. ಸೂಕ್ತ ಆಯ್ಕೆಯನ್ನು ಆರಿಸಿ | ಉಪಯುಕ್ತ ಆಸಕ್ತಿ  | ಪಂದ್ಯದ ಆಸಕ್ತಿ  | ವಿಮೆ ಯೋಗ್ಯ ಆಸಕ್ತಿ   | ನಷ್ಟ ಪರಿಹಾರ ಆಸಕ್ತಿ  | 3              |
| 19      | ಪ್ರೀಮಿಯಂನ ಮುಂಗಡ ಪಾವತಿಗಾಗಿ 1939 ರ ವಿಮಾ ನಿಯಮಗಳ ವಿಭಾಗ 59 ರ ಅಡಿಯಲ್ಲಿ ಹೇಳಲಾದ ನಿರೀಕ್ಷೆಗಳು.        | ಪ್ರೀಮಿಯಂ ಅನ್ನು ಮುಂಚಿತವಾಗಿ ಸ್ವೀಕರಿಸದ ಹೊರತು ಯಾವುದೇ ಅಪಾಯವನ್ನು ಪರಿಗಣಿಸಲಾಗುವುದಿಲ್ಲ | ಭಾರತದಲ್ಲಿ ಕ್ರೆಡಿಟ್ ಆಧಾರದ ಮೇಲೆ ವಿಮೆಯನ್ನು ಮಾರಾಟ ಮಾಡಲಾಗುವುದಿಲ್ಲ                         | ಅನಾರೋಗ್ಯದ ವಿಮೆ, ಗುಂಪು ವೈಯಕ್ತಿಕ ಅಪಘಾತ ವಿಮೆ, ವೈದ್ಯಕೀಯ ಪ್ರಯೋಜನಗಳ ವಿಮೆ ಮತ್ತು ಆಸ್ಪತ್ರೆಯ ವಿಮಾ ಯೋಜನೆಗಳಿಗೆ ಸಂಬಂಧಿಸಿದಂತೆ ಕಂತುಗಳನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಕಂತುಗಳಲ್ಲಿ ಸ್ವೀಕರಿಸುವುದು | ಮೇಲಿನ ಯಾವುದೂ ಅಲ್ಲ   | 3              |

**Insurance Agents (Health) Question Bank - Kannada**

| Sr. No. | Questions   | Option 1                              | Option 2                              | Option 3                             | Option 4  | Correct Answer |
|---------|---|---------------------------------------|---------------------------------------|--------------------------------------|---|----------------|
| 20      | <p>ಕೆಳಗೆ ತಿಳಿಸಲಾದ ಷರತ್ತುಗಳನ್ನು ಪರಿಶೀಲಿಸಿ ಮತ್ತು ಪ್ರೀ ಲುಕ್ ಅವಧಿಯಲ್ಲಿ ಪಾಲಿಸಿಯನ್ನು ಹಿಂತಿರುಗಿಸಲು ಯಾವುದು ಮಾನ್ಯವಾದ ಷರತ್ತು ಅಲ್ಲ ಎಂದು ನಮಗೆ ತಿಳಿಸಿ.</p> <p>I: ಪಾಲಿಸಿ ದಾಖಲೆಯನ್ನು ಸ್ವೀಕರಿಸಿದ 15 ದಿನಗಳಲ್ಲಿ ಆಯ್ಕೆಯನ್ನು ಚಲಾಯಿಸಬೇಕು<br/>                     II: ಸಂದಹನವು ಬರವಣಿಗೆಯಲ್ಲಿರಬೇಕು<br/>                     III: ಸಂದಹನವು ಮೌಖಿಕ ಅಥವಾ ಲಿಖಿತವಾಗಿರಬಹುದು</p> | ಕೇವಲ I                                | ಕೇವಲ II                               | ಕೇವಲ III                             | I ಮತ್ತು III                                     | 3              |
| 21      | <p>ಪೂರ್ಣಗೊಳಿಸಿದ ಪಾಲಿಸಿಯನ್ನು ವಿಮಾ ಕಾಯಿದೆ ಕಲಂ 45 (ನಿರ್ದಿಷ್ಟವಾದತೆಯ ಕಲಂ) ಅಡಿಯಲ್ಲಿ ವಿಮಾಗಾರರು ಕ್ಷಮೆಯನ್ನು (ದಾವೆಯನ್ನು) ಖೆ ಇರಿಸುವಿಕೆಯಿಂದ ವಿಮಾದಾರರನ್ನು ರಕ್ಷಿಸುತ್ತದೆ</p>   | ಒಂದು ವರ್ಷ                             | ಎರಡು ವರ್ಷಗಳು                          | ಐದು ವರ್ಷಗಳು                          | ಏಳು ವರ್ಷಗಳು                                     | 2              |
| 22      | <p>ಆತ್ಮಹತ್ಯೆ ಕಲಂ ಸ ಪಾಲಿಸಿದಾರರ ಜಾರಿಗೆ ಬಂದ 3 ವರ್ಷಗಳ ನಂತರ ಆತಹತ್ತೆಯ ಪರಿಣಾಮವಾಗಿ ವಿಮಾದಾರರು ಮರಣ ದಿದರೆ ಫಲಾನುಭವಿಗಳು ಏನನ್ನು ಕ್ಷೇಮನ ರೂಪದಲ್ಲಿ ಪಡೆಯುತ್ತಾರೆ?)</p>   | ಏನೂ ಇಲ್ಲ                              | ಎಮೆದಾರ ಪಾವತಿಸುವ ಪ್ರೀಮಿಯಂ              | ವಿಮೆದಾರ ಪಾವತಿಸಿದ ಪ್ರೀಮಿಯಂನ ದುಪ್ಪಟ್ಟು | ಪಾಲಿಸಿಯ ಪೂರ್ಣ ಮುಖಬೆಲೆಯ ಮೊತ್ತ                    | 4              |
| 23      | <p>ಮೊದಲ ಪ್ರೀಮಿಯಂ ರಸೀದಿ ಏನನ್ನು ಸೂಚಿಸುತ್ತದೆ?</p>  | ಉಚಿತ                                  | ಪ್ರಾರಂಭವಾಗಿದೆಯೆಂದು ಇಲ್ಲಿ ಕಂಡುಬರುತ್ತದೆ | ಪಾಲಿಸಿಯನ್ನು ಈಗ ರದ್ದುಗೊಳಿಸಲಾಗದು       | ಪಾಲಿಸಿಯು ನಿರ್ದಿಷ್ಟ ನಗದು ಮೌಲ್ಯವನ್ನು ಪಡೆದುಕೊಂಡಿದೆ | 2              |
| 24      | <p>ವಿಮಾಗಾರರು ಮತ್ತು ವಿಮಾದಾರರ ನಡುವಿನ ಒಪಂದದ ಪುರಾವೆಯಾಗಿರುವ ಒಂದು ದಾಖಲೆಯನ್ನು ಗುರುತಿಸಿ</p>   | ಪ್ರಾಯೋಗಿಕ (ಪ್ರೀಲುಕ್) ಅವಧಿ ಕೊನೆಗೊಂಡಿತು | ಕೈಮ್ ಪತ್ರ                             | ನಾಮನಿರ್ದೇಶನ ಪತ್ರ                     | ಪಾಲಿಸಿ ದಾಖಲೆ (ಬಾಂಡ್)                            | 4              |

## Insurance Agents (Health) Question Bank - Kannada

| Sr. No. | Questions   | Option 1   | Option 2   | Option 3   | Option 4  | Correct Answer |
|---------|---|--|--|--|---|----------------|
| 25      | ಸಂಖ್ಯೆಗಳನ್ನು ಬಳಸಿ ಮಾಡುವ ವಿಮಾ ಪತ್ರಲೇಖನದಲ್ಲಿ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?  | ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಎಲ್ಲಾ ನಕಾರ ಅಥವಾ ಕೆಟ್ಟ ವಿಷಯಗಳಿಗೆ ಫೋಸಿಟಿವ್ (+)(ಧನಾತ್ಮಕ) ಮಾರ್ಕು ನೀಡುತ್ತಾರೆ | ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಎಲ್ಲಾ ಒಳ್ಳೆಯ ವಿಷಯಗಳಿಗೆ ಫೋಸಿಟಿವ್(+)(ಧನಾತ್ಮಕ) ಮಾರ್ಕು ನೀಡುತ್ತಾರೆ | ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಟ್ಟು ಪಡೆದ ಮಾರ್ಕುಗಳನ್ನಾಧರಿಸಿ ಅಪಾಯ ಎಷ್ಟೆಂದು (ಇಬಿಐ) ಅಳೆಯುತ್ತಾರೆ | ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಳ್ಳೆಯ ಅಥವಾ ಕೆಟ್ಟ ವಿಷಯಗಳಿಗೆ ಇಬಿಐ ಬಹಳ ಹೆಚ್ಚಾದರೆ ವಿಮೆಯನ್ನು ನಿರಾಕರಿಸುತ್ತಾರೆ | 2              |
| 26      | ನ್ಯಾಯ ನೀಡುವ ವಿಮಾ ಪತ್ರಲೇಖನದಲ್ಲಿ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?  | ಈ ವಿಧಾನದಲ್ಲಿ ಒಟ್ಟಾರೆ ನ್ಯಾಯ ಏನೆಂದು ತಿಳಿಯುವ ಎಧಾನವಾಗಿದೆ   | ಈ ವಿಧಾನವನ್ನು ಹೆಚ್ಚಾಗಿ ಬಹಳ ಕ್ಲಿಷ್ಟಕರವಾದ ಸಂದರ್ಭದಲ್ಲಿ ಬಳಸಲಾಗುತ್ತೆ                             | ಈ ವಿಧಾನದಲ್ಲಿ ವಿಮಾ ಕಂಪನಿಯು ಉತ್ತಮ ವೈದ್ಯರ ಸಲಹೆ ಪಡೆಯಬಹುದು                                      | ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಳ್ಳೆಯ ಅಥವಾ ಕೆಟ್ಟ ವಿಚಾರಗಳಿಗೆ ಮಾರ್ಕು ನೀಡುವ ವಿಧಾನವಿದೆ                      | 4              |
| 27      | ಶ್ರೀ ವಿಮಲ್ ಒಬ್ಬ 32 ವರ್ಷ ಪ್ರಾಯದ ಆರೋಗ್ಯವಂತ,ಧೂಮಪಾನ ಮಾಡದ ಸುಸಂಸ್ಕೃತ ವ್ಯಕ್ತಿ. ಆತ ABC ಲಿಮಿಟೆಡ್ ವಿಮಾ ಕಂಪನಿಯಿಂದ ವಿಮೆಗಾಗಿ ಅರ್ಜಿ ಸಲ್ಲಿಸುತ್ತಾನೆ.ಅಪಾಯವನ್ನು ಸ್ವೀಕರಿಸುವ ನಿಟ್ಟಿನಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ? | ಅಪಾಯವನ್ನು ಸಾಧಾರಣ ದರದಲ್ಲಿ ಸ್ವೀಕರಿಸಲಾಗುತ್ತದೆ   | ಅಪಾಯವನ್ನು ಪ್ರಕಟಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸ್ವೀಕರಿಸಲಾಗುತ್ತೆ                              | ಅಪಾಯವನ್ನು ವಿಮಾ ಮೊತ್ತದಮೇಲೆ ಹೇರಿಕೆ ಷರತ್ತು (ಲೀನ್) ಸ್ವೀಕರಿಸಲಾಗುತ್ತದೆ                           | ಅಪಾಯವನ್ನು ಏನೈದರೊಂದು ತಡೆಯೊಡ್ಡಿ ಸ್ವೀಕರಿಸಲಾಗುತ್ತದೆ   | 1              |
| 28      | ಶ್ರೀ ಬೃಜೇಶ ಎಂಬಾತ 40 ಪ್ರಾಯದ ವ್ಯಕ್ತಿ. ಆತನನ್ನು ವಿಮಾ ಕಂಪನಿಯು ಕಡಿಮೆ ಆರೋಗ್ಯವಂತ ಎಂದು ಪರಿಗಣಿಸುತ್ತಾರೆ. ವಿಮಾ ಕಂಪನಿಯು ಅಪಾಯವನ್ನು ಸ್ವೀಕರಿಸುವ ಸಂದರ್ಭದಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿ?                                | ಅಪಾಯವನ್ನು ಸಾಧಾರಣ ದರದಲ್ಲಿ ಸ್ವೀಕರಿಸಲಾಗುತ್ತದೆ   | ಅಪಾಯವನ್ನು ಕಡಿಮೆ ದರದಲ್ಲಿ ಸ್ವೀಕರಿಸಬಹುದು  | ಅಪಾಯವನ್ನು ಪ್ರಕಟಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸ್ವೀಕರಿಸುತ್ತದೆ                                | ಅಪಾಯವನ್ನು ತಿರಸ್ಕರಿಸಲಾಗುತ್ತೆ.  | 3              |

**Insurance Agents (Health) Question Bank - Kannada**

| Sr. No. | Questions  | Option 1   | Option 2   | Option 3   | Option 4  | Correct Answer |
|---------|--|--|--|--|---|----------------|
| 29      | ಅಪಾಯ ವರ್ಗೀಕರಣ ಎಂದರೆ ಈ ಕೆಳಗಿನವುಗಳಲ್ಲಿ ಯಾವುದು ಸರಿ?   | ಪ್ರತೀ ವ್ಯಕ್ತಿಯನ್ನು ಅಪಾಯಕ್ಕನುಗುಣವಾಗಿ, ಅವರವರು ಯಾವ ಯಾವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವರ್ಗೀಕರಿಸುವ ವಿಧಾನ | ಜನರು ಅವರ ಅಪಾಯದ ಮಟ್ಟವನ್ನು ಪರಿಗಣಿಸಿ ಅವರಿಗೆ ಅತೀ ಹೆಚ್ಚು ನಷ್ಟವಾಗುವುದಿಲ್ಲದಂತೆ ಎಮೆ ಮಾಡಿಸಲು ಆತುರರಾಗುವುದು | ಪ್ರಸ್ತಾವನಾ ಪತ್ರವನ್ನು ಪರಿಶೀಲಿಸಿ ಪ್ರತಿಯೊಬ್ಬ ವ್ಯಕ್ತಿಯ ಅಪಾಯದ ಮಟ್ಟದ ಆಧಾರದಲ್ಲಿ ಪಾಲಿಸಿ ನೀಡಬೇಕೇ ಬೇಡವೇ ಎಂದು ನಿರ್ಧರಿಸುವುದು | ಪ್ರಸ್ತಾವನೆಯನ್ನು ನೋಡಿ ಒಂದೇ ರೀತಿಯ ಅಪಾಯದವರಿಗೆ ಒಂದೇ ರೀತಿಯ ಪ್ರೀಮಿಯಂ ವಿಧಿಸುವುದು | 1              |
| 30      | ಕ್ಲೈಮ್ ಪಾವತಿಯಾದ ಮೇಲೆ, ಜೀವ ವಿಮಾ ಪಾಲಿಸಿಯನ್ನು   | ಪ್ರೋ-ರಾಟಾ ಪ್ರೀಮಿಯಂ ಪಾವತಿಯ ಮೇಲೆ ಮರುಸ್ಥಾಪಿಸಬಹುದು   | ರದ್ದುಗೊಳಿಸಲಾಗುತ್ತದೆ  | ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ   | ಪಾಲಿಸಿ ಅವಧಿ ಮುಗಿಯುವವರೆಗೂ ಮುಂದುವರಿಯುತ್ತದೆ                                  | 3              |
| 31      | ಕ್ಲೈಮ್ ಪಾವತಿಯಾದ ಮೇಲೆ, ವೈಯಕ್ತಿಕ ನಿಷ್ಕೆ ಗ್ಯಾರಂಟಿ ಪಾಲಿಸಿಯು-   | ಪ್ರೋ-ರಾಟಾ ಪ್ರೀಮಿಯಂ ಪಾವತಿಯ ಮೇಲೆ ಮರುಸ್ಥಾಪಿಸಬಹುದು   | ರದ್ದುಗೊಳಿಸಲಾಗುತ್ತದೆ  | ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ   | ಪಾಲಿಸಿ ಅವಧಿ ಮುಗಿಯುವವರೆಗೂ ಮುಂದುವರಿಯುತ್ತದೆ                                  | 3              |
| 32      | ಸಭೆಯ ಅಧ್ಯಕ್ಷತೆಯನ್ನು _____ ಅನ್ನು ಮಧ್ಯಸ್ಥಗಾರರು ನೇಮಿಸುತ್ತಾರೆ.   | ಅಧ್ಯಕ್ಷರು  | ಅಧ್ಯಕ್ಷರು  | ಒಬ್ಬ ಅಂಪೈರ್  | ಒಬ್ಬ ನ್ಯಾಯಾಧೀಶ  | 3              |
| 33      | ಹೊಣೆಗಾರಿಕೆಯ ಪ್ರಶ್ನೆಗೆ ಸಂಬಂಧಿಸಿದ ವಿವಾದವನ್ನು _____ ಮೂಲಕ ಇತ್ಯರ್ಥಗೊಳಿಸಬೇಕು.  | ಮಧ್ಯಸ್ಥಿಕೆ   | ಸಂದಹನ  | ವ್ಯಾಜ್ಯ  | ತಿಳುವಳಿಕೆ   | 3              |
| 34      | ನಿಮೇಶ್ 20 ವರ್ಷದ ಯುನಿಟ್ ಲಿಂಕ್ಡ್ ವಿಮಾ ಯೋಜನೆಯನ್ನು ಖರೀದಿಸಿದರು. ನಿಮೇಶ್ ಪಾಲಿಸಿಯ ಅವಧಿಯಲ್ಲಿ ಸಾವನ್ನಪ್ಪಿದರೆ ಕೆಳಗಿನವುಗಳಲ್ಲಿ ಯಾವುದನ್ನು ಸಂದಾಯ ಮಾಡಲಾಗುತ್ತದೆ? | ಸರೆಂಡರ್ ಮೌಲ್ಯವನ್ನು ಪಾವತಿಸಲಾಗುತ್ತದೆ   | ಬಾಕಿ ಕಳೆದ ನಂತರ ಪಾವತಿಸಿದ ಪ್ರೀಮಿಯಂಗಳನ್ನು ಮರಳಿಸಲಾಗುತ್ತದೆ.   | ಖಾತರಿಯ ಮೊತ್ತಅಥವಾ ಫಂಡ್ ಮೌಲ್ಯದಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ಪಾವತಿಸಲಾಗುತ್ತದೆ                                       | ಖಾತರಿಯ ಮೊತ್ತಅಥವಾ ಫಂಡ್ ಮೌಲ್ಯದಲ್ಲಿ ಯಾವುದು ಹೆಚ್ಚಿದೆಯೋ ಅದನ್ನು ಪಾವತಿಸಲಾಗುತ್ತದೆ | 4              |

**Insurance Agents (Health) Question Bank - Kannada**

| Sr. No. | Questions  | Option 1                   | Option 2                               | Option 3                        | Option 4                             | Correct Answer |
|---------|--|----------------------------|--|---------------------------------|--------------------------------------|----------------|
| 35      | ಪಾಲಿಸಿದಾರ ಮರಣಗೊಂಡಿರಬಹುದೇ ಎಂಬ ಸಂಶಯವಿದ್ದ ಸಂದರ್ಭದಲ್ಲಿ ನಾಮ ನಿರ್ದೇಶಿತ ವ್ಯಕ್ತಿ ಈ ಕೆಳಗಿನ ಯಾವ ಪುರಾವೆ ಕೊಡತಕ್ಕದ್ದು?  | ನಗರಸಭೆಯಿಂದ ಮರಣ ಪ್ರಮಾಣ ಪತ್ರ | ನ್ಯಾಯಾಲಯದಿಂದ ಡಿಕ್ರೀ ತರಿಸಿಕೊಡಬೇಕು       | ಉದ್ಯೋಗದಾತನ ಪ್ರಮಾಣ ಪತ್ರ          | ಪೋಲೀಸ್ ರಿಪೋರ್ಟ್                      | 2              |
| 36      | ಶ್ರೀ ಬ್ರೀಜೇಶ್ ಎಂಬುವರು 80 ಎಮಾ ಕಂಪನಿಯಿಂದ 20 ವರ್ಷದ ಟಟ! ಪಾಲಿಸಿ ಪಡೆಕೊಂಡಿದ್ದಾರೆ. ಪಾಲಿಸಿ ಅವಧಿಗಿಂತ ಮುಂಚಿತವಾಗಿ ಆತ ಮರಣಗೊಂಡರೆ, ವಿಮಾ ಕಂಪನಿ ಏನು ಕೊಡಬೇಕಾಗುತ್ತದೆ? | ಶರಣಾಗತಿ ಮೌಲ್ಯ              | ಶುಲ್ಕಗಳನ್ನು ಮುರಿದು ಉಳಿದ ಪ್ರೀಮಿಯಂ ಮೊತ್ತ | ಕಡಿಮೆ ವಿಮಾ ಮೊತ್ತಅಥವಾ ಫಂಡ್ ಮೌಲ್ಯ | ಹೆಚ್ಚುವರಿ ವಿಮಾ ಮೊತ್ತ ಅಥವಾ ಫಂಡ್ ಮೌಲ್ಯ | 4              |
| 37      | ಈ ಕೆಳಗಿನವುಗಳಲ್ಲಿ ಯಾವ ಹಣವನ್ನು ಪರಿಭಾರೆಗೊಂಡಾತನಿಗೆ ಅಥವಾ ನಾಮನಿರ್ದೇಶಿತನಿಗೆ ನೀಡಬಹುದು?   | ಮರಣದಾವೆ                    | ಅವಧಿ ಮುಕ್ತಾಯದ ದಾವೆ                     | ಜೀವಂತವಿದ್ದಾಗಿನ ದಾವೆ             | ಶರಣಾಗತಿ ಮೌಲ್ಯ                        | 1              |
| 38      | ನ್ಯೂಸರ್ಗಿಕ ಸಾವಿಗೀಡಾದ ಸಂದರ್ಭದಲ್ಲಿ ನಾಮಿನಿಯು ಈ ಕೆಳಗಿನ ದಾಖಲೆಗಳಲ್ಲಿ ಯಾವುದನ್ನು ನೀಡಬೇಕು? ಸೂಕ್ತ ಆಯ್ಕೆಯನ್ನು ಗುರುತಿಸಿ  | ವಿಚಾರಣಾ ಪತ್ರ               | ಮರಣ ಪತ್ರ                               | PMR(ಪೋಸ್ಟ್‌ಮಾರ್ಟಮ್ ರಿಪೋರ್ಟ್)    | FIR (ಮೊದಲಪರಿಶೀಲನಾ ದಾಖಲೆ)             | 2              |





**Insurance Agents (Health) Question Bank - Kannada**

| Sr. No. | Questions   | Option 1  | Option 2   | Option 3  | Option 4                              | Correct Answer |
|---------|---|---|--|---|---------------------------------------|----------------|
| 41      | <p>ನೀವು ಒಬ್ಬ ವಿಮಾ ಏಜೆಂಟರಾಗಿರುವುದರಿಂದ. ವಿಮೆಯನ್ನು ಖರೀದಿಸಲು ಗ್ರಾಹಕರಾಗಿ ಶ್ರೀ ಮಹೇಶರವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಶ್ರೀ ಮಹೇಶ್ ಕಡಲ್ಗಟ್ಟತನದ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಎಲ್ಲ ಹಣವನ್ನು ಜೀವ ವಿಮೆಯನ್ನು ಖರೀದಿಸಲು ಹೂಡಿಕೆ ಮಾಡುತ್ತಾರೆ ಎಂದು ನೀವು ನೋಡಿದರೆ ಕೇಳುತ್ತೀರಿ. ಈ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ?</p>                               | <p>ಮಾರಾಟವನ್ನು ಪೂರ್ಣಗೊಳಿಸಲು ಮತ್ತು ಕಮಿಷನ್ ಅನ್ನು ಪಡೆದುಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತೇನೆ</p> | <p>ಶ್ರೀ ಮಹೇಶರ ಬಗ್ಗೆ ನೀವು ಹೊಂದಿರುವ ಎಲ್ಲ ಮಾಹಿತಿಯ ಜೊತೆಗೆ ಅನುಮಾನಾಸ್ಪದ ವಹಿವಾಟನ್ನು ವರದಿ ಮಾಡುತ್ತೇನೆ</p> | <p>ಶ್ರೀ ಮಹೇಶ ಅವರನ್ನು ಬ್ಯಾಂಕ್ ಮೇಲ್ ಮಾಡಿ ಮತ್ತು ಅವರಿಂದ ಕೆಲವು ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ</p> | <p>ವಹಿವಾಟಿನ ಬಗ್ಗೆ ಮಾನವಾಗಿರುತ್ತೇನೆ</p> | 2              |
| 42      | <p>ವಿವರಣೆ ಪತ್ರ(ಪ್ರಾಸ್ಟೆಕ್ಟ್ಸ್) ಬಹಿರಂಗಪಡಿಸುವ ಪ್ರಮುಖ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:<br/>I. ಬೇಗದ ಪ್ರವೇಶಕ್ಕಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಪ್ರೋತ್ಸಾಹನೆ<br/>II. ಮುಂದುವರಿದ ನವೀಕರಣಗಳಿಗಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಪ್ರೋತ್ಸಾಹ<br/>III. ಅನುಕೂಲಕರ ಕ್ಲೇಮ್ ಗಳ ಅನುಭವಕ್ಕಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಪ್ರೋತ್ಸಾಹ</p> | <p>ಕೇವಲ I</p>   | <p>I ಮತ್ತು II</p>  | <p>II ಮತ್ತು III</p>   | <p>I, II ಮತ್ತು III</p>                | 1              |

**Insurance Agents (Health) Question Bank - Kannada**

| Sr. No. | Questions  | Option 1   | Option 2   | Option 3   | Option 4  | Correct Answer |
|---------|--|--|--|--|---|----------------|
| 43      | ಪಾಲಿಸಿ ದಸ್ತಾವೇಜಿನಲ್ಲಿ ಕ್ಲಿಷ್ಟಕರವಾದ "ಶಬ್ದಗಳನ್ನು ಬಳಸಿ ಅದರಿಂದ ತೊಂದರೆಗಳು ಎದುರಾದರೆ, ಅದನ್ನು ಹೇಗೆ ಪರಿಹರಿಸುತ್ತಾರೆ? | ಪ್ರಸ್ತಾವ ಪತ್ರ  | ವಿಮಾಗಾರನ ಪರವಾಗಿ  | ಪಾಲಿಸಿಯನ್ನು ರದ್ದುಗೊಳಿಸಲ್ಪಟ್ಟು ಕಟ್ಟಿದ ಪ್ರೀಮಿಯಂ ಬಡ್ಡಿಯೊಂದಿಗೆ ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ | ಪಾಲಿಸಿಯನ್ನು ರದ್ದುಗೊಳಿಸಲ್ಪಟ್ಟು ಕಟ್ಟಿದ ಪ್ರೀಮಿಯಂ ಬಡ್ಡಿಯೊಂದಿಗೆ ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ. | 1              |
| 44      | ಕೆಳಗಿನವುಗಳಲ್ಲಿ ಯಾವುದು ಸರಿಯಾದ ಪಾಲಿಸಿ ದಸ್ತಾವೇಜಿನ ಅಂಗವಾಗಿಲ್ಲ?   | ಪಾಲಿಸಿ ಶೆಡ್ಯೂಲ್  | ಸಾಮಾನ್ಯ ನಿಬಂಧನೆಗಳು   | ನಿರ್ದಿಷ್ಟ ನಿಬಂಧನೆಗಳು   | ಪಾಲಿಸಿಯ ಫೋರ್‌ಫೀಚರ್ ನಿಬಂಧನೆಗಳು   | 4              |
| 45      | ಪ್ರಮಾಣಿತ ವಿಮಾ ಪಾಲಿಸಿ ದಾಖಲೆಯಲ್ಲಿ ಪ್ರಮಾಣಿತ ನಿಬಂಧನೆಗೆ ಉದಾಹರಣೆ ಕೊಡಿ  | ಗರ್ಭಧಾರಣೆಯ ಕಾರಣದಿಂದಾಗುವ ಮರಣ  | ಆತ್ಮಹತ್ಯೆಯ ನಿಬಂಧನೆ   | ಯಾವುದಾದರೂ ರೋಗದ ನಿಬಂಧನೆ   | ಪಾಲಿಸಿದಾರನಿಗೆ ಹೆಚ್ಚಿನ ಪ್ರಯೋಜನ ನೀಡುವ ನಿಬಂಧನೆ   | 2              |
| 46      | ಸಂಭಾವ್ಯ ಮೌಲ್ಯ ಎಂದರೆ-   | ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರ ಮನವೊಲಿಸುವ ಮೂಲಕ ಬಂದ ಪ್ರೀಮಿಯಂಗಳ ಮೌಲ್ಯ | ಅಸ್ತಿತ್ವದಲ್ಲಿರುವ ವ್ಯವಹಾರವನ್ನು ಉಳಿಸಿಕೊಂಡರೆ ಭವಿಷ್ಯದ ಪ್ರೀಮಿಯಂಗಳನ್ನು ಸ್ವೀಕರಿಸಬಹುದು ಎಂದು ನಿರೀಕ್ಷಿಸಬಹುದು | ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರ ಮನವೊಲಿಸುವ ಮೂಲಕ ಪಡೆಯಬಹುದಾದ ಪ್ರೀಮಿಯಂಗಳ ಮೌಲ್ಯ          | ಅಸ್ತಿತ್ವದಲ್ಲಿರುವ ವ್ಯವಹಾರವನ್ನು ಉಳಿಸಿಕೊಂಡರೆ ಸ್ವೀಕರಿಸುವ ನಿರೀಕ್ಷೆಯ ಭವಿಷ್ಯದ ಪ್ರೀಮಿಯಂಗಳು            | 3              |
| 47      | "ನಂಬಿಕೆಯ ಅಂಶಗಳು ಎ) ಸಂದಹನ, ಬಿ) ಆಕರ್ಷಣೆ, ಸಿ) ನಂಬಿಕೆ, ಡಿ) ಉಪಸ್ಥಿತಿ"   | ಎ & ಬಿ   | A, B & C   | A, C & D   | A, B & D  | 4              |
| 48      | _____ ಮಾರಾಟ ಪ್ರಕ್ರಿಯೆಯಲ್ಲಿ ಪ್ರಮುಖ ಹಂತವಾಗಿದೆ.   | ಸಂದರ್ಶನ  | ಪ್ರಾಸ್ಪೆಕ್ಟಿಂಗ್  | ಆಕ್ಷೇಪಣೆಗಳನ್ನು ನಿರ್ವಹಿಸುವುದು   | ಮಾರಾಟವನ್ನು ಮುಚ್ಚಲಾಗುತ್ತದೆ   | 2              |
| 49      | ಎಜೆಂಟ್ ಕೆಲವು ಸಂದರ್ಭಗಳಲ್ಲಿ ವಿಮೆಯನ್ನು ಶಿಫಾರಸು ಮಾಡಬೇಕಾಗಿಲ್ಲ. ಪರಿಷ್ಕರಣೆಗಳಲ್ಲಿ ಒಂದು ಹೀಗಿರಬಹುದು-                 | ಅಪಾಯವನ್ನು ನಿಭಾಯಿಸುವ ವೆಚ್ಚವನ್ನು ಕಡಿಮೆ ಮಾಡಲು ಗ್ರಾಹಕನು ಆಸಕ್ತಿ ಹೊಂದಿರುತ್ತಾನೆ.    | ಒಳಗೊಂಡಿರುವ ಅಪಾಯವು ವಿಮೆ ಮಾಡಲಾಗದಿದ್ದಾಗ.  | ಒಳಗೊಂಡಿರುವ ಅಪಾಯವನ್ನು ವಿಮೆಯ ಹೊರತಾಗಿ ಇತರ ವಿಧಾನಗಳ ಮೂಲಕ ನಿರ್ವಹಿಸಬಹುದು.                           | ಮೇಲಿನ ಎಲ್ಲವೂ ಸರಿ  | 3              |

## Insurance Agents (Health) Question Bank - Kannada

| Sr. No. | Questions  | Option 1   | Option 2   | Option 3   | Option 4  | Correct Answer |
|---------|--|--|--|--|---|----------------|
| 50      | ಪ್ರಸ್ತಾವಕರಿಗೆ ಕವರ್ ನೋಟ್ ಅನ್ನು ಯಾವಾಗ ನೀಡಲಾಗುತ್ತದೆ?  | ಅಂಡರ್ವೈಟಿಂಗ್ ಪ್ರಕ್ರಿಯೆಯು ಪೂರ್ಣಗೊಂಡಾಗ ಮತ್ತು ಪಾಲಿಸಿಯನ್ನು ನೀಡಿದಾಗ                         | ವಿಮೆಯ ಮಾತುಕತೆಗಳು ಪ್ರಗತಿಯಲ್ಲಿರುವಾಗ ಮತ್ತು ಪಾಲಿಸಿ ದಾಖಲೆಯನ್ನು ಸಿದ್ಧಪಡಿಸಿದಾಗ                      | ಅಂಡರ್ವೈಟಿಂಗ್ ಪ್ರಕ್ರಿಯೆಯು ಪೂರ್ಣಗೊಂಡಾಗ ಮತ್ತು ಪಾಲಿಸಿಯನ್ನು ನೀಡಿದಾಗ                           | ವಿಮೆಯ ಮಾತುಕತೆಗಳು ಪ್ರಗತಿಯಲ್ಲಿರುವಾಗ ಮತ್ತು ಪಾಲಿಸಿ ಡಾಕ್ಯುಮೆಂಟ್ ನೀಡಿದಾಗ                | 3              |
| 51      | ಯಾವ ಅವಧಿಯಲ್ಲಿ ವಿಮಾ ಪಾಲಿಸಿಯನ್ನು ಹಿಂತಿರುಗಿಸಬಹುದು ಮತ್ತು ಪ್ರೀಮಿಯಂ ಮರುಪಾವತಿ ಪಡೆಯಬಹುದು?  | ವ್ಯಾಪ್ತಿ ಅವಧಿ  | ಉಚಿತ ನೋಟ ಅವಧಿ  | ಕಾಯುವ ಅವಧಿ   | ರಿಯಾಯಿತಿಯ ಅವಧಿ  | 2              |
| 52      | ಪಾಲಿಸಿಯನ್ನು ವಿದ್ಯುನ್ಮಾನವಾಗಿ ಖರೀದಿಸುತ್ತಿದ್ದರೆ, ಇದು ಏಜೆಂಟರ ಕರ್ತವ್ಯವಾಗಿದೆ-  | ನೋಂದಾಯಿತ ವಿಮಾ ರೆಪ್ರೆಸೆಂಟಿಟಿವ್ ಮೂಲಕ ಇ-ಇನ್ಸುರನ್ಸ್ ಖಾತೆಯನ್ನು ತೆರೆಯಲು ಗ್ರಾಹಕರಿಗೆ ಸಹಾಯ ಮಾಡಿ | ನೋಂದಾಯಿತ ವಿಮಾ ರೆಪ್ರೆಸೆಂಟಿಟಿವ್ ಮೂಲಕ OTP ಯೊಂದಿಗೆ-ವಿಮಾ ಪಾಲಿಸಿಗೆ ನೋಂದಾಯಿಸಲು ಗ್ರಾಹಕರಿಗೆ ಸಹಾಯ ಮಾಡಿ | ನೋಂದಾಯಿತ ವಿಮಾ ರೆಪ್ರೆಸೆಂಟಿಟಿವ್ ಮೂಲಕ ವಿಮಾ ಪಾಲಿಸಿಗಾಗಿ ಇ-ವಾಲ್ವೆ ತೆರೆಯಲು ಗ್ರಾಹಕರಿಗೆ ಸಹಾಯ ಮಾಡಿ | ನೋಂದಾಯಿತ ವಿಮಾ ರೆಪ್ರೆಸೆಂಟಿಟಿವ್ ಮೂಲಕ ಇ-ವಿಮಾ ಪಾಲಿಸಿಯನ್ನು ರಚಿಸಲು ಗ್ರಾಹಕರಿಗೆ ಸಹಾಯ ಮಾಡಿ | 1              |
| 53      | ಗ್ರಾಹಕರು ಅದೇ ವಿಮಾಗಾರರೊಂದಿಗೆ ಮುಂದುವರಿಯಲು ಅಥವಾ ಕೆಳಗಿನ ರೀತಿಯ ಪಾಲಿಸಿಗಳಲ್ಲಿ ಮತ್ತೊಂದು ವಿಮಾ ಕಂಪನಿಗೆ ಬದಲಾಯಿಸಲು ಆಯ್ಕೆಯನ್ನು ಹೊಂದಿರುತ್ತಾರೆ: | ಟರ್ಮ್ ಇನ್ಸೂರೆನ್ಸ್ ಪಾಲಿಸಿ   | ಮೋಟಾರ್‌ಥರ್ಡ್ ಪಾರ್ಟ್ ಪಾಲಿಸಿ   | ದತ್ತಿ ಪಾಲಿಸಿ   | ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಪಾಲಿಸಿ   | 2              |
| 54      | ಈ ಕೆಳಗಿನವುಗಳಲ್ಲಿ ಯಾವುದು ಗ್ರಾಹಕರ ಜೀವಮಾನದ ಮೌಲ್ಯಕ್ಕೆ ಕೊಡುಗೆಯನ್ನು ನೀಡುವುದಿಲ್ಲ  | ಐತಿಹಾಸಿಕ   | ವರ್ತಮಾನದ   | ಸಂಭಾವ್ಯ  | ಊಹಿಸಿದ  | 4              |
| 55      | ಈ ಕೆಳಗಿನವುಗಳಲ್ಲಿ ಯಾವುದು ಮೌಖಿಕ ಸಂವಹನದ ಉದಾಹರಣೆಯಾಗಿರುವುದಿಲ್ಲ?   | ಸರಿ ಎಂದು ಕೈಸಂಕೇತದಿಂದ ಸಂಕೇತಿಸುವುದು  | ಒಂದು ಖಾಲಿ ಕೋಣೆಯಲ್ಲಿ ಸಂಕೇತಿಸುವುದು   | ಆಭರಣಗಳನ್ನು ಧರಿಸುವುದು   | ಧ್ವನಿಯನ್ನು ಎತ್ತುವುದು  | 2              |
| 56      | ಭರವಸೆ ನೀಡಲಾದ ಸೇವೆಯನ್ನು ವಿಶ್ವಾಸಾರ್ಹವಾಗಿ ಮತ್ತು ನಿಖರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು _____ ಎಂದು ಕರೆಯಬಹುದು                              | ಗೋಚರತೆ   | ವಿಶ್ವಾಸಾರ್ಹತೆ  | ಭರವಸೆ  | ಸ್ಪಂದಿಸುವಿಕೆ  | 2              |

**Insurance Agents (Health) Question Bank - Kannada**

| Sr. No. | Questions   | Option 1                                | Option 2                                  | Option 3                                  | Option 4                                  | Correct Answer |
|---------|---|---|---|---|---|----------------|
| 57      | ಸೇವಾ ಪೂರೈಕೆದಾರರ ಜ್ಞಾನ, ಅರ್ಹತೆ ಮತ್ತು ಸೌಜನ್ಯ ಮತ್ತು ನಂಬಿಕೆ ಮತ್ತು ವಿಶ್ವಾಸವನ್ನು ತಿಳಿಸುವ ಅವರ ಸಾಮರ್ಥ್ಯವನ್ನು _____ ಎಂದು ಕರೆಯಬಹುದು | ವಿಶ್ವಾಸಾರ್ಹತೆ                           | ಭರವಸೆ                                     | ಸ್ವಂದಿಸುವಿಕೆ                              | ಗೋಚರತೆ                                    | 2              |
| 58      | ಗ್ರೇಸ್ ಅವಧಿಯ ಸಲುವಾಗಿ ಈ ಕೆಳಗಿನ ಯಾವ ವಾಕ್ಯ ಸರಿಯಾಗಿದೆ?)   | ಗ್ರೇಸ್ ಅವಧಿ ಒಂದು ತಿಂಗಳು ಅಥವಾ 30 ದಿವಸಗಳು | ಗ್ರೇಸ್ ಅವಧಿ ಮೂರು ತಿಂಗಳಾಗಿರುತ್ತದೆ          | ಗ್ರೇಸ್ ಅವಧಿ ಒಂದು ವಾರವಾಗಿರುತ್ತದೆ           | ಗ್ರೇಸ್ ಅವಧಿ 15 ದಿವಸಗಳಾಗಿರುತ್ತದೆ           | 1              |
| 59      | ಒಂದು ವಿಮಾ ಕಂಪನಿಯಲ್ಲಿ ಒಬ್ಬ ವಿಮಾ ಏಜೆಂಟ್ ಮಾಡುವಷ್ಟು ಗ್ರಾಹಕನ ಸಮಸ್ಯೆಗಳ _____ ಬೇರೆ ಯಾರೂ ವಹಿಸಿಕೊಳ್ಳುವುದಿಲ್ಲ.                      | ಮಾಲೀಕತ್ವವನ್ನು                           | ಕಡೆಗೆ ಜವಾಬ್ದಾರಿ                           | ಕಡೆಗೆ ಕರ್ತವ್ಯ                             | ಪರಿಹರಿಸುವಲ್ಲಿ ಪಾತ್ರ                       | 1              |
| 60      | ಗ್ರಾಹಕರ ದೂರನ್ನು ತೃಪ್ತಿಕರವಾಗಿ ಪರಿಹರಿಸದಿದ್ದಲ್ಲಿ, ದೂರನ್ನು ಇದರೊಂದಿಗೆ ಮಾಡಬಹುದು-  | ವಿಮೆ ಕುಂದುಕೊರತೆ ಪರಿಹಾರ ಕಾರ್ಯವಿಧಾನ       | ಕುಂದುಕೊರತೆ ನಿವಾರಣಾ ಅಧಿಕಾರಿ                | ಗ್ರಾಹಕರ ದೂರುಗಳ ನೋಂದಣಿ ವ್ಯವಸ್ಥೆ            | ಇಂಟಿಗ್ರೇಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ | 4              |
| 61      | IGMS ಎಂದರೆ-   | ವಿಮೆ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ       | ಇಂಟಿಗ್ರೇಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ | IRDAI ಕುಂದುಕೊರತೆ ನಿರ್ವಹಣಾ ವ್ಯವಸ್ಥೆ        | ಆರಂಭಿಕ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ       | 2              |
| 62      | ದೋಷ ಎಂದರೆ-  | ಉತ್ಪನ್ನ / ಸೇವೆಯ ಗುಣಮಟ್ಟದಲ್ಲಿ ಅಪೂರ್ಣತೆ   | ಉತ್ಪನ್ನ / ಸೇವೆಯ ಸ್ವರೂಪದಲ್ಲಿನ ಕೊರತೆ        | ಉತ್ಪನ್ನದ ಕಾರ್ಯಕ್ಷಮತೆಯ ರೀತಿಯಲ್ಲಿ ಅಸಮರ್ಪಕತೆ | ಮೇಲಿನ ಎಲ್ಲವೂ                              | 4              |
| 63      | ಗ್ರಾಹಕ ವಿವಾದ ಪರಿಹಾರ ಏಜೆಂಟ್‌ಗಳನ್ನು ಇಲ್ಲಿ ಸ್ಥಾಪಿಸಲಾಗಿಲ್ಲ-   | ರಾಷ್ಟ್ರ ಮಟ್ಟದ                           | ಜಿಲ್ಲಾ ಮಟ್ಟದ                              | ನಗರ ಮಟ್ಟ                                  | ರಾಜ್ಯ ಮಟ್ಟದ                               | 3              |
| 64      | ಜಿಲ್ಲಾ ಆಯೋಗವು _____ ಅಧಿಕಾರವನ್ನು ಹೊಂದಿದೆ.  | ಹೈಕೋರ್ಟ್                                | ಭಾರತದ ಸರ್ವೋಚ್ಚ ನ್ಯಾಯಾಲಯ                   | ಸಣ್ಣ ಕಾರಣಗಳ ನ್ಯಾಯಾಲಯ                      | ಸಿವಿಲ್ ನ್ಯಾಯಾಲಯ                           | 4              |
| 65      | ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಅಂಗೀಕರಿಸಿದ ಆದೇಶಗಳ ವಿರುದ್ಧದ ಮೇಲ್ಮನವಿಗಳನ್ನು _____ ನಲ್ಲಿ ವಿಚಾರಣೆಗೆ ಸ್ವೀಕರಿಸಲಾಗುತ್ತದೆ.     | ಹೈಕೋರ್ಟ್                                | ರಾಜ್ಯ ಆಯೋಗ                                | ಸಿವಿಲ್ ನ್ಯಾಯಾಲಯ                           | ರಾಷ್ಟ್ರೀಯ ಆಯೋಗ                            | 4              |

**Insurance Agents (Health) Question Bank - Kannada**

| Sr. No. | Questions   | Option 1  | Option 2   | Option 3  | Option 4   | Correct Answer |
|---------|---|---|--|---|--|----------------|
| 66      | ಕೇಂದ್ರ ಸರ್ಕಾರವು ಯಾವ ಗ್ರಾಹಕ ವಿವಾದ ಪರಿಹಾರ ಸಂಸ್ಥೆಯನ್ನು ಸ್ಥಾಪಿಸಿದೆ?   | ರಾಜ್ಯ ಆಯೋಗ  | ರಾಷ್ಟ್ರೀಯ ಆಯೋಗ   | ಜಿಲ್ಲಾ ಆಯೋಗ   | ಜಿಲ್ಲಾ ಮತ್ತು ರಾಜ್ಯ ಎರಡೂ ಆಯೋಗ   | 2              |
| 67      | ಗ್ರಾಹಕ ವಿವಾದ ಪರಿಹಾರ ಏಜೆನ್ಸಿಗಳಿಗೆ ಯಾರು ದೂರು ಸಲ್ಲಿಸಬಹುದು-   | ನ್ಯಾಯವಾದಿ   | ಗ್ರಾಹಕರು ಅಧಿಕೃತಗೊಳಿಸಿದ ಏಜೆಂಟ್  | ಗ್ರಾಹಕ ಅಥವಾ ಅವನ ಅಧಿಕೃತ ಏಜೆಂಟ್   | ಗ್ರಾಹಕ ಮಾತ್ರ   | 3              |
| 68      | ವಿಮಾದಾರ ಮತ್ತು ವಿಮಾಗಾರರಿಂದ ಎಲ್ಲಾ ಅವಶ್ಯಕತೆಗಳನ್ನು ಸ್ವೀಕರಿಸಿದ ದಿನಾಂಕದಿಂದ _____ ಒಳಗೆ ವಿಮೆದಾರರಿಗೆ ಒಂಬುಡ್ಸ್‌ಮನ್ ತೀರ್ಪನ್ನು ರವಾನಿಸುತ್ತಾರೆ. | 2 ತಿಂಗಳ   | 15 ದಿನಗಳು  | 3 ತಿಂಗಳುಗಳು   | 1 ತಿಂಗಳು   | 3              |
| 69      | ಗ್ರಾಹಕ ರಕ್ಷಣಾ ಕಾಯಿದೆಯು _____ ಅರೆ-ನ್ಯಾಯಾಂಗ ಯಂತ್ರಣೆಗಳನ್ನು ಒಳಗೊಂಡಿದೆ   | ಒಂದು ಶ್ರೇಣಿಯ  | ಮೂರು ಶ್ರೇಣಿಯ   | ಎರಡು ಶ್ರೇಣಿಯ  | ನಾಲ್ಕು ಶ್ರೇಣಿಯ   | 2              |
| 70      | ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?                                       | ಸ್ವತಃ ದೂರುದಾರರನ್ನು ಹೊರತುಪಡಿಸಿ ಬೇರೆ ಯಾರೂ ರಾಜ್ಯ ಅಥವಾ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸುವಂತಿಲ್ಲ | ರಾಜ್ಯ ಆಯೋಗ ಅಥವಾ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಲು ಯಾವುದೇ ಶುಲ್ಕವಿಲ್ಲ   | ದೂರನ್ನು ವೈಯಕ್ತಿಕವಾಗಿ ಸಲ್ಲಿಸಬಹುದು ಅಥವಾ ಅಂಚೆಯ ಮೂಲಕವೂ ಕಳುಹಿಸಬಹುದು            | ದೂರು ಸಲ್ಲಿಸುವ ಉದ್ದೇಶಕ್ಕಾಗಿ ಯಾವುದೇ ವಕೀಲರ ಅಗತ್ಯವಿಲ್ಲ                         | 1              |
| 71      | ಯಾವುದೇ ವಿಮಾ ಕಂಪನಿಯ ವಿರುದ್ಧ ಪಾಲಿಸಿದಾರರು ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಬಯಸಿದರೆ, ಈ ಕೆಳಗಿನ ಯಾವ ಪ್ರಕರಣಗಳಲ್ಲಿ ಅವನು / ಅವಳು ಹಾಗೆ ಮಾಡಬಹುದು?    | ಕ್ಲೇಮ್ ಮಾಡಿದ ಸರಕು/ಸೇವೆಗಳ ಮೌಲ್ಯ ಮತ್ತು ಪರಿಹಾರವು ರೂ. 20 ಲಕ್ಷದವರೆಗೆ ಇರುತ್ತದೆ                  | ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ. 20 ಲಕ್ಷಗಳನ್ನು ಮೀರಿದೆ ಆದರೆ ರೂ. 100 ಲಕ್ಷಗಳನ್ನು ಮೀರುವುದಿಲ್ಲ.. | ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ.100 ಲಕ್ಷವನ್ನು ಮೀರಿದರೆ. | ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ. 10 ಕೋಟಿಯನ್ನು ಮೀರಿದ್ದರೆ | 2              |

**Insurance Agents (Health) Question Bank - Kannada**

| Sr. No. | Questions  | Option 1  | Option 2   | Option 3  | Option 4   | Correct Answer |
|---------|--|---|--|---|--|----------------|
| 72      | ರಾಜ್ಯ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?   | ಈ ಪರಿಹಾರ ಪ್ರಾಧಿಕಾರವು ಮೂಲ, ಮೇಲ್ಮನವಿ ಮತ್ತು ಮೇಲ್ವಿಚಾರಣಾ ನ್ಯಾಯವ್ಯಾಪ್ತಿಯನ್ನು ಹೊಂದಿದೆ | ಇದು ರಾಷ್ಟ್ರೀಯ ಆಯೋಗದ ಮನವಿಗಳನ್ನು ಪರಿಗಣಿಸುತ್ತದೆ                   | ಕ್ಲೇಮ್ ಮಾಡಿದ ಯಾವುದೇ ಸರಕು/ಸೇವೆ ಮತ್ತು ಪರಿಹಾರದ ಮೌಲ್ಯವು ರೂ. 1 ಕೋಟಿಯಾಗಿದ್ದು ಆದರೆ ರೂ. 10 ಕೋಟಿಗಳನ್ನು ಮೀರಿಲ್ಲದ ದೂರುಗಳನ್ನು ಪರಿಗಣಿಸುತ್ತದೆ     | ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಲು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ  | 2              |
| 73      | ಓಂಬುಡ್ಸ್ ಮನ್ ರಿಂದ ನೀಡಲ್ಪಡಬಹುದಾದ ತೀರ್ಪಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ನಿಯಮಗಳು ತಪ್ಪಾಗಿವೆ?                      | ಪ್ರಶಸ್ತಿಯು ರೂ. 50 ಲಕ್ಷಗಳಿಗಿಂತ ಹೆಚ್ಚಾಗಿರಬೇಕು                                     | ದೂರು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಅವಧಿಯೊಳಗೆ ತೀರ್ಪನ್ನು ನೀಡಬೇಕು | ವಿಮಾಗಾರರು ತೀರ್ಪನ್ನು ಅನುಸರಿಸಬೇಕು ಮತ್ತು ಅಂತಹ ಸ್ವೀಕಾರ ಪತ್ರವನ್ನು ಸ್ವೀಕರಿಸಿದ 15 ದಿನಗಳಲ್ಲಿ ಓಂಬುಡ್ಸ್ ಮನ್ ರಿಗೆ ಲಿಖಿತ ಸೂಚನೆಯನ್ನು ಕಳುಹಿಸಬೇಕು. | ವಿಮಾದಾರರು ಅಂತಹ ತೀರ್ಪಿನ ಸ್ವೀಕಾರವನ್ನು ಲಿಖಿತವಾಗಿ ತಿಳಿಸದಿದ್ದರೆ, ವಿಮಾಗಾರರು ಪ್ರಶಸ್ತಿಯನ್ನು ಕಾರ್ಯಗತಗೊಳಿಸದಿರಬಹುದು | 1              |
| 74      | ಅರ್ಜಿಯ ತಿರಸ್ಕಾರದ ಸಂದರ್ಭದಲ್ಲಿ, ಅರ್ಜಿದಾರರಿಗೆ ನಿರಾಕರಣೆಯ ಕಾರಣಗಳನ್ನು ಎಷ್ಟು ದಿನಗಳೊಳಗೆ ಲಿಖಿತವಾಗಿ ತಿಳಿಸಲಾಗುತ್ತದೆ - | ಅರ್ಜಿಯನ್ನು ಸ್ವೀಕರಿಸಿದ 25 ದಿನಗಳು   | ಅರ್ಜಿಯನ್ನು ಸ್ವೀಕರಿಸಿದ 30 ದಿನಗಳು                                | ಅರ್ಜಿಯನ್ನು ಸ್ವೀಕರಿಸಿದ 21 ದಿನಗಳು   | ಅರ್ಜಿಯನ್ನು ಸ್ವೀಕರಿಸಿದ 14 ದಿನಗಳು  | 3              |
| 75      | _____ ಒಳಗೆ ಅರ್ಜಿದಾರರು ಮಾಡಿದ ಪರಿಶೀಲನಾ ಅರ್ಜಿಯ ಕುರಿತು ವಿಮಾಗಾರರು ತಮ್ಮ ಅಂತಿಮ ನಿರ್ಧಾರವನ್ನು ತಿಳಿಸುವ ಅಗತ್ಯವಿದೆ.    | 25 ದಿನಗಳು   | 15 ದಿನಗಳು  | 30 ದಿನಗಳು   | 20 ದಿನಗಳು  | 2              |
| 76      | ಅಪಾಯಿಂಟ್‌ಮೆಂಟ್ ರದ್ದಾದ ಸಂದರ್ಭದಲ್ಲಿ ಬಾಧಿತ ವಿಮಾ ಏಜೆಂಟ್ ಯಾರಿಗೆ ಮೇಲ್ಮನವಿ ಸಲ್ಲಿಸಬಹುದು?                           | ಗೊತ್ತುಪಡಿಸಿದ ಅಧಿಕೃತ   | ಮೇಲ್ಮನವಿ ಪ್ರಾಧಿಕಾರ   | ಮೇಲ್ಮನವಿ ಸಹಾಯಕ  | ಮೇಲ್ಮನವಿ ಅಧಿಕಾರಿ   | 4              |
| 77      | ಬಾಧಿತ ಏಜೆಂಟ್ _____ ಒಳಗೆ ಮೇಲ್ಮನವಿ ಸಲ್ಲಿಸಬಹುದು ಮತ್ತು ಅಧಿಕಾರಿಯು _____ ಒಳಗೆ ನಿರ್ಧಾರವನ್ನು ನೀಡುತ್ತಾರೆ.           | 45 ದಿನಗಳು, 30 ದಿನಗಳು  | 30 ದಿನಗಳು, 20 ದಿನಗಳು   | 25 ದಿನಗಳು, 30 ದಿನಗಳು  | 20 ದಿನಗಳು, 15 ದಿನಗಳು   | 1              |

**Insurance Agents (Health) Question Bank - Kannada**

| Sr. No. | Questions  | Option 1  | Option 2  | Option 3   | Option 4  | Correct Answer |
|---------|--|---|---|--|---|----------------|
| 78      | ವಿಮಾ ಏಜೆನ್ಸಿ ಪರಿಷ್ಕೆಯಲ್ಲಿ ಉತ್ತೀರ್ಣರಾದ ಅರ್ಜಿದಾರರಿಗೆ ಪರಿಷ್ಕಾ ಸಂಸ್ಥೆಯಿಂದ ಪಾಸ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಸಿಂಧುತ್ವವು _____ ಆಗಿದ್ದು, ಅರ್ಜಿದಾರರು ಮೊದಲಬಾರಿಗೆ ಯಾವುದೇ ವಿಮಾಗಾರರೊಂದಿಗೆ ಏಜೆಂಟ್ ಆಗಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಬಹುದು. | ಆರು ತಿಂಗಳು  | 24 ತಿಂಗಳುಗಳು  | 12 ತಿಂಗಳುಗಳು   | 36 ತಿಂಗಳುಗಳು  | 3              |
| 79      | IRDAI (ಏಜೆಂಟ್‌ಗಳ ನೇಮಕಾತಿ) ನಿಯಮಾವಳಿಗಳು, 2016 ರಲ್ಲಿ ಉಲ್ಲೇಖಿಸಲಾದ ಸಂಹಿತೆಯ ಪ್ರಕಾರ, ವಿಮಾ ಏಜೆಂಟ್‌ಗಳನ್ನು ಇವುಗಳಿಂದ ನಿಷೇಧಿಸಲಾಗಿದೆ -  | ವಿಮಾಗಾರರಿಂದ ಪ್ರಯೋಜನದ ಪಾಲನ್ನು ಕೇಳುವುದು/ ಸ್ವೀಕರಿಸುವುದು            | ಪ್ರಸ್ತಾವನೆಯ ಫಾರ್ಮ್‌ನಲ್ಲಿ ನಿಜಾಂಶವನ್ನು ಬಿಟ್ಟುಬಿಡಲು ಪ್ರೇರೇಪಿಸುವುದು | ನೋಂದಾಯಿತ ಕಚೇರಿಯನ್ನು ಸ್ಥಾಪಿಸದೆ ವಿಮಾ ವ್ಯವಹಾರವನ್ನು ಕೋರುವುದು ಅಥವಾ ಸಂಗ್ರಹಿಸುವುದು  | ವಿಮಾ ಜಾಹೀರಾತನ್ನು ನೀಡುವುದು                                 | 2              |
| 80      | ಯಾವ ಸಂದರ್ಭದಲ್ಲಿ ಏಜೆಂಟರ ನೇಮಕಾತಿಯನ್ನು ರದ್ದುಗೊಳಿಸಬಹುದು / ಅಮಾನತುಗೊಳಿಸಬಹುದು -   | ಅಪ್ಪಿಕೇಶನ್‌ನಲ್ಲಿ ವಸ್ತು ಸಂಗತಿಗಳನ್ನು ಬಹಿರಂಗಪಡಿಸದಾಗ                | ಪಾಲಿಸಿ ನಿಯಮಗಳನ್ನು ಉಲ್ಲಂಘಿಸಿದಾಗ                                  | ಪಾಲಿಸಿಯ ನವೀಕರಣದ ಮೇಲೆ ಗ್ರಾಹಕರನ್ನು ಉಳಿಸಿಕೊಳ್ಳಲು ವಿಫಲವಾದಾಗ  | ತಪ್ಪು / ತಪ್ಪು ಮಾಹಿತಿಯನ್ನು ಒದಗಿಸಿದಾಗ                       | 4              |
| 81      | ಕಪ್ಪುಪಟ್ಟಿಯಲ್ಲಿರುವ ಏಜೆಂಟ್ ಹೆಸರನ್ನು ಯಾವಾಗ ಕಪ್ಪು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ?   | ವಿಮಾಗಾರರಿಂದ ಏಜೆಂಟ್ ಆಗಿ ತನ್ನ ನೇಮಕಾತಿಯಿಂದ ಏಜೆಂಟ್ ರಾಜೀನಾಮೆ ನೀಡಿದಾಗ | ಏಜೆಂಟರ ವಿರುದ್ಧದ ಅಮಾನತು ಅಧಿಕಾರಿಯಿಂದ ಹಿಂತೆಗೆದುಕೊಂಡಾಗ              | ಭವಿಷ್ಯದಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಏಜೆಂಟ್ ತನ್ನ ಲಿಖಿತ ಪ್ರತಿಜ್ಞೆಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿದಾಗ | ಏಜೆಂಟ್ ತನ್ನ ನೇಮಕಾತಿಯನ್ನು ವಿಮಾಗಾರರಿಂದ ಏಜೆಂಟ್ ಆಗಿ ತೆಗೆಸಿದಾಗ | 2              |
| 82      | ಕೆಳಗಿನ ಯಾವ ಕಾಯಿದೆಯು ವಿಮಾ ಕಂಪನಿಗಳ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ನಿಬಂಧನೆಗಳನ್ನು ಹೊಂದಿದೆ?  | ಐಆರ್ಡಿಎಐ ಕಾಯಿದೆ, 1999   | ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಕಾಯಿದೆ, 1961     | ಸಾರ್ವಜನಿಕ ಹೊಣೆಗಾರಿಕೆ ವಿಮಾ ಕಾಯಿದೆ, 1991   | ವಿಮಾ ಕಾಯಿದೆ, 1938 ಮತ್ತು ನಂತರದ ತಿದ್ದುಪಡಿ                   | 4              |
| 83      | ಐಆರ್ ಡಿಎ ಕಾಯಿದೆ, 1999 ರ ಅಡಿಯಲ್ಲಿ _____ ವರ್ಷದಲ್ಲಿ ಐಆರ್ ಡಿಎಯನ್ನು ಸ್ಥಾಪಿಸಲಾಯಿತು.  | 1999  | 2000  | 2002   | 2003  | 2              |

**Insurance Agents (Health) Question Bank - Kannada**

| Sr. No. | Questions  | Option 1  | Option 2   | Option 3  | Option 4   | Correct Answer |
|---------|--|---|--|---|--|----------------|
| 84      | ಕೆಳಗಿನವುಗಳಲ್ಲಿ ಯಾವ ಸಂಸ್ಥೆಯು ಭಾರತದಲ್ಲಿ ವೈಯಕ್ತಿಕ ಪ್ರತಿನಿಧಿಗಳ ಕಾರ್ಯನಿರ್ವಹಿಸಲು ಪರವಾನಗಿ ನೀಡಬಹುದಾಗಿದೆ ?  | ಹಣಕಾಸು ಮಂತ್ರಾಲಯ                                     | ಭಾರತ ಸರ್ಕಾರ  | ಜೀವವಿಮಾ ನಿಗಮ (ಎಲ್ ಆರ್ ಸಿ) ಮತ್ತು ಸಾಮಾನ್ಯ ವಿಮಾ ನಿಗಮ (ಜಿ ಆರ್ ಸಿ) ಏಕತ್ರಿತವಾಗಿ ಒಟ್ಟಿಗೆ | ಭಾರತದ ವಿಮಾ ಪ್ರಾಧಿಕಾರ ಸಂಸ್ಥೆ (IRDAI)                | 4              |
| 85      | ಜೀವ ವಿಮೆ, ಸಾಮಾನ್ಯ ವಿಮೆ, ಮತ್ತು ಆರೋಗ್ಯ ವಿಮೆ ಈ ಎರಡೂ ಏಜೆಂಟ್ ರಾಗಿ ಕಾರ್ಯನಿರ್ವಹಿಸಲು ಪರವಾನಗಿ ಹೊಂದಿರುವ ವಿಮಾ ಏಜೆಂಟರನ್ನು, ----- ಎಂದು ಕರೆಯಲಾಗುತ್ತದೆ. | ದಲ್ಲಾಳಿಗಳು  | ಕಾರ್ಪೊರೇಟ್ ಏಜೆಂಟರು   | ತೃತೀಯ ಪಕ್ಷದ ಆಡಳಿತಗಾರರು  | ಕಾಂಪನಿಟ್ ವಿಮಾ ಪ್ರತಿನಿಧಿಗಳು                         | 4              |
| 86      | ನಿರ್ದಿಷ್ಟಪಡಿಸಿದ ವ್ಯಕ್ತಿಯ ಕನಿಷ್ಠ ಶೈಕ್ಷಣಿಕ ಅರ್ಹತೆ -----ಆಗಿದೆ (Specified Person)  | ವರ್ಗ 10   | ವರ್ಗ 12  | ಪದವೀಧರ  | ಸ್ನಾತಕೋತ್ತರ ಪದವೀಧರ                                 | 2              |
| 87      | ಒಬ್ಬ ಅರ್ಜಿದಾರನು ವಿಮೆದಾರನ ವಿಮಾ ಏಜೆಂಟ್ ಆಗಿ ಅಪಾಯಿಂಟಿಂಟ್ ಕೋರಿ, ಅರ್ಜಿಯನ್ನು ಫಾರ್ಮ್‌ನಲ್ಲಿ ಸಲ್ಲಿಸಬೇಕು :-, ವಿಮೆದಾರನ ----ಗೆ.                       | I-A, ಗೊತ್ತುಪಡಿಸಿದ ಅಧಿಕೃತ                            | A.I-A, ಮೇಲ್ಮನವಿ ಅಧಿಕಾರಿ  | I-B, ಗೊತ್ತುಪಡಿಸಿದ ಅಧಿಕೃತ  | I-B, ಮೇಲ್ಮನವಿ ಅಧಿಕಾರಿ                              | 1              |
| 88      | ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಯಾವ ಅಂಶಗಳು ಹೆಚ್ಚಾಗಿ ವ್ಯಕ್ತಿಯ ನಿಯಂತ್ರಣದಲ್ಲಿರುತ್ತವೆ   | ಸಾಮಾಜಿಕ ಅಂಶಗಳು                                      | ಆನುವಂಶಿಕ ಅಂಶಗಳು  | ಪರಿಸರ ಅಂಶಗಳು  | ಜೀವನಶೈಲಿಯ ಅಂಶಗಳು                                   | 4              |
| 89      | ಕೆಟ್ಟ ನೈರ್ಮಲ್ಯ ಮತ್ತು ಪರಿಸರ ನೈರ್ಮಲ್ಯದಿಂದ ಯಾವ ರೋಗಗಳು ಹರಡುತ್ತವೆ   | ಕ್ಯಾನ್ಸರ್ ಮತ್ತು ಏಡ್ಸ್                               | ಅಧಿಕ ರಕ್ತದೊತ್ತಡ ಮತ್ತು ಮಧುಮೇಹ   | ಇನ್ಫ್ಲುಯೆನ್ಸ್ ಮತ್ತು ಚಿಕನ್ಪಾಕ್ಸ್   | ಮೇಲಿನ ಯಾವುದೂ ಅಲ್ಲ                                  | 3              |
| 90      | ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಅದರ ಜನರ ಆರೋಗ್ಯದ ಮೇಲೆ ಅವಲಂಬಿತವಾಗಿದೆಯೇ?   | ಇಲ್ಲ, ಇವೆರಡರ ನಡುವೆ ಯಾವುದೇ ಸಂಬಂಧವಿಲ್ಲ                | ಹೌದು, ಇವೆರಡರ ನಡುವೆ ನೇರ ಸಂಬಂಧವಿದೆ   | ಸಂಬಂಧವು ಪರೋಕ್ಷವಾಗಿದೆ  | ಸಂಬಂಧ ಅನಿಶ್ಚಿತವಾಗಿದೆ                               | 2              |
| 91      | ಆರೋಗ್ಯ ಸೇವೆಗಳ ಮುಖ್ಯ ಗುರಿ ಏನು?  | ಆರೋಗ್ಯ ಪೂರೈಕೆದಾರರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು | ಜನರ ಆರೋಗ್ಯವನ್ನು ಉತ್ತೇಜಿಸಲು, ನಿರ್ವಹಿಸಲು, ಮೇಲ್ವಿಚಾರಣೆ ಮಾಡಲು ಅಥವಾ ಪುನಃಸ್ಥಾಪಿಸಲು | ಆರೋಗ್ಯ ಸೌಲಭ್ಯಗಳನ್ನು ದುಬಾರಿ ಮಾಡಲು  | ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಕಷ್ಟವಾಗುವಂತೆ ಮಾಡುವುದು | 2              |



## Insurance Agents (Health) Question Bank - Kannada

| Sr. No. | Questions   | Option 1   | Option 2  | Option 3  | Option 4  | Correct Answer |
|---------|---|--|---|---|---|----------------|
| 92      | ಆರೋಗ್ಯ ಸೌಲಭ್ಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ   | ಹೆವೆಟ್‌ನಿ ಬಿ ಯಂತಹ ಹೆಚ್ಚು ತೀವ್ರವಾದ ಕಾಯಿಲೆಗಳ ಸಂಭವದ ಸಂಭವನೀಯತೆಯನ್ನು ಆಧರಿಸಿ ಆರೋಗ್ಯ ಸೌಲಭ್ಯಗಳು ಇರಬೇಕು | ಆರೋಗ್ಯ ಸೌಲಭ್ಯಗಳು ಶೀತ ಮತ್ತು ಕೆಮ್ಮಿನಂತಹ ಕಡಿಮೆ ತೀವ್ರತರವಾದ ಕಾಯಿಲೆಗಳ ಆವರ್ತನವನ್ನು ಆಧರಿಸಿರಬೇಕು | ಆರೋಗ್ಯ ಸೌಲಭ್ಯಗಳು ಹತ್ತಿರದ ರೈಲು ನಿಲ್ದಾಣದ ಲಭ್ಯತೆಯ ಮೇಲೆ ಆಧಾರಿತವಾಗಿರಬೇಕು | ಆರೋಗ್ಯ ಸೇವೆ ಒದಗಿಸುವವರ ಹೂಡಿಕೆ ಸಾಮರ್ಥ್ಯದ ಮೇಲೆ ಆರೋಗ್ಯ ಸೌಲಭ್ಯಗಳು ಇರಬೇಕು | 1              |
| 93      | ದ್ವಿತೀಯ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ  | ಅವುಗಳನ್ನು ಪ್ರಾಥಮಿಕ ಆರೈಕೆ ವೈದ್ಯರು ಒದಗಿಸುತ್ತಾರೆ  | ಅವರು ಒಳರೋಗಿಗಳಿಗೆ ಮಾತ್ರ ಲಭ್ಯವಿರುತ್ತಾರೆ   | ಅವರು ಆರೋಗ್ಯ ವ್ಯವಸ್ಥೆಯಲ್ಲಿ ರೋಗಿಗಳಿಗೆ ಸಂಪರ್ಕದ ಮೂದಲ ಹಂತವಾಗಿದೆ          | ಅವುಗಳು ಆಂಬ್ಯುಲೆನ್ಸ್ ಸೌಲಭ್ಯಗಳು ಮತ್ತು ರೋಗನಿರ್ಣಯ ಸೇವೆಗಳನ್ನು ಒಳಗೊಂಡಿದೆ  | 4              |
| 94      | ಶ್ರೀ ಸಾಗರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಯಾವ ಆರೋಗ್ಯ ಸೇವೆ ಒದಗಿಸುವವರು ಮೂದಲುಭೇಟಿ ನೀಡುತ್ತಾರೆ                                    | ಆಸ್ಪತ್ರೆಯಲ್ಲಿ ತಜ್ಞ   | ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವವರು   | ಒಬ್ಬ ದಂತ ವೈದ್ಯ  | ಒಬ್ಬ ಔಷಧಿಕಾರ  | 2              |
| 95      | ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ವ್ಯಾಖ್ಯಾನಿಸುತ್ತದೆ   | ವೈದ್ಯರು, ದಾದಿಯರು ಮತ್ತು ಸಣ್ಣ ಚಿಕಿತ್ಸಾಲಯಗಳು ಒದಗಿಸುವ ಆರೋಗ್ಯ ಸೇವೆಗಳು                               | ವೈದ್ಯಕೀಯ ತಜ್ಞರು ಒದಗಿಸುವ ಆರೋಗ್ಯ ಸೇವೆಗಳು  | ವಿಶೇಷ ಸಲಹಾ ಆರೋಗ್ಯ   | ಆಂಬ್ಯುಲೆನ್ಸ್ ಸೇವೆಗಳು ಮತ್ತು ರೋಗಶಾಸ್ತ್ರ ಸೇವೆಗಳು                       | 1              |
| 96      | ಯಾವ ಆರೋಗ್ಯ ವಿಮಾ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ     | ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ  | ನೌಕರರ ರಾಜ್ಯ ವಿಮಾ ಯೋಜನೆ  | ವಾಣಿಜ್ಯ ಆರೋಗ್ಯ ವಿಮೆ   | ಮೇಲಿನ ಯಾವುದೂ ಅಲ್ಲ   | 1              |
| 97      | ಆದಾಯ ತೆರಿಗೆ ಕಾಯಿದೆಯ ಯಾವ ವಿಭಾಗವು ವ್ಯಕ್ತಿಗಳಿಗೆ ತೆರಿಗೆಯ ಆದಾಯದಿಂದ ಆರೋಗ್ಯ ವಿಮೆಗೆ ಪಾವತಿಸಿದ ಪ್ರೀಮಿಯಂಗಳನ್ನು ಕಡಿತಗೊಳಿಸಲು ಅನುಮತಿಸುತ್ತದೆ | ವಿಭಾಗ 80 ಬಿ  | ವಿಭಾಗ 80 ಸಿ   | ವಿಭಾಗ 80 ಇ  | ವಿಭಾಗ 80D   | 4              |
| 98      | ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಯಾವ ರೀತಿಯ ಆರೋಗ್ಯ ವಿಮಾ ಪಾಲಿಸಿಯನ್ನು ತೆರಿಗೆಯ ಆದಾಯದಿಂದ ಕಡಿತಗೊಳಿಸಲು ಅನುಮತಿಸಲಾಗಿದೆ       | ಯಾವುದೇ ಆರೋಗ್ಯ ವಿಮಾ ಪಾಲಿಸಿ  | ಸರ್ಕಾರ ಒದಗಿಸಿದ ಪಾಲಿಸಿಗಳು ಮಾತ್ರ  | ಜೀವ ವಿಮಾದಾರರು ಒದಗಿಸಿದ ಪಾಲಿಸಿಗಳು ಮಾತ್ರ                               | ಜೀವ ವಿಮೆಗಾರರಲ್ಲದ ಪಾಲಿಸಿಗಳನ್ನು ಮಾತ್ರ ಒದಗಿಸಲಾಗಿದೆ                     | 1              |

**Insurance Agents (Health) Question Bank - Kannada**

| Sr. No. | Questions  | Option 1  | Option 2  | Option 3   | Option 4  | Correct Answer |
|---------|--|---|---|--|---|----------------|
| 99      | ಭಾರತದಲ್ಲಿ ಆರೋಗ್ಯ ವಿಮೆಯ ಅಭಿವೃದ್ಧಿಯ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ  | ಭಾರತದಲ್ಲಿ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ಮೊದಲ ಗುಣಮಟ್ಟದ ಆರೋಗ್ಯ ವಿಮಾ ಉತ್ಪನ್ನವನ್ನು 2001 ರಲ್ಲಿ ವಿಮಾ ವಲಯದ ಖಾಸಗಿ ಆಟಗಾರರು ಪರಿಚಯಿಸಿದರು.             | ಔಪಚಾರಿಕ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ನೀಲಿ ಕಾಲರ್ ಕೆಲಸಗಾರರಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(CGHS) ಪರಿಚಯಿಸಲಾಯಿತು. | ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ESIS) ಔಪಚಾರಿಕ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ನೀಲಿ ಕಾಲರ್ ಕೆಲಸಗಾರರಿಗೆ ತನ್ನದೇ ಆದ ಔಷಧಾಲಯಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. | ಭಾರತದಲ್ಲಿ ಆರೋಗ್ಯ ವಿಮೆಯು 1986 ರಲ್ಲಿ ಜೀವ ವಿಮೆಗಾರರಲ್ಲದ ವಾಣಿಜ್ಯ ಆರೋಗ್ಯ ವಿಮೆಯನ್ನು ಪರಿಚಯಿಸುವುದರೊಂದಿಗೆ ಪ್ರಾರಂಭವಾಯಿತು.                              | 3              |
| 100     | ಈ ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಖಾಸಗಿ ಆರೋಗ್ಯ ರಕ್ಷಣೆ ಒದಗಿಸುವವರಲ್ಲ   | ಏಕವ್ಯಕ್ತಿ ಅಭ್ಯಾಸ ಮಾಡುವವರು   | ರೋಗನಿರ್ಣಯ ಪ್ರಯೋಗಾಲಯಗಳು  | ಕಾರ್ಪೊರೇಟ್ ಆಸ್ಪತ್ರೆಗಳು   | ಸರ್ಕಾರಿ ಚಿಕಿತ್ಸಾಲಯಗಳು   | 4              |
| 101     | ಆರೋಗ್ಯ ವಿಮಾ ಪಾಲಿಸಿಗಳ ಅಂಡರ್‌ರೈಟಿಂಗ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಮಧ್ಯವರ್ತಿಯು ವಿಮಾ ಪೂರ್ವ ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಳ್ಳಲು ಅನುಕೂಲ ಮಾಡುತ್ತದೆ | ವಿಮಾ ಬ್ರೋಕರ್  | ಮೂರನೇ ಪಕ್ಷದ ನಿರ್ವಾಹಕರು  | ಸರ್ವೆಯರ್ ಮತ್ತು ನಷ್ಟ ಅಸೆಸರ್   | ಮರುವಿಮೆ ಬ್ರೋಕರ್   | 2              |
| 102     | ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಗೆ ಸಂಬಂಧಿಸಿದಂತೆ ಯಾವುದನ್ನು ಹೊರತುಪಡಿಸಿ ಈ ಕೆಳಗೆ ನೀಡಲಾದ ಎಲ್ಲ ಹೇಳಿಕೆಗಳು ನಿಜವಾಗಿವೆ:                              | ಈ ಯೋಜನೆಯನ್ನು ಕೇಂದ್ರ ಸರ್ಕಾರಿ ನೌಕರರಿಗಾಗಿ ಪರಿಚಯಿಸಲಾಗಿದೆ ಮತ್ತು ತನ್ನದೇ ಆದ ಔಷಧಾಲಯಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ | ಈಎಸ್‌ಐಸಿ (ನೌಕರರ ರಾಜ್ಯ ವಿಮಾ ನಿಗಮ) ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ   | ರೂ. 15,000 ವರೆಗೆ ವೇತನ ಪಡೆಯುವ ಎಲ್ಲ ಕಾರ್ಮಿಕರು ಕೊಡುಗೆಯ ಯೋಜನೆಯಡಿ ಒಳಗೊಂಡಿದೆ   | ಉದ್ಯೋಗಿ ಮತ್ತು ಉದ್ಯೋಗದಾತರು ಅನುಕ್ರಮವಾಗಿ ವೇತನದ 1.75% ಮತ್ತು 4.75% ಕೊಡುಗೆ ನೀಡುತ್ತಾರೆ; ರಾಜ್ಯ ಸರ್ಕಾರಗಳು ವೈದ್ಯಕೀಯ ವೆಚ್ಚದಲ್ಲಿ 12.5% ಕೊಡುಗೆ ನೀಡುತ್ತವೆ | 1              |

**Insurance Agents (Health) Question Bank - Kannada**

| Sr. No. | Questions  | Option 1  | Option 2   | Option 3   | Option 4   | Correct Answer |
|---------|--|---|--|--|--|----------------|
| 103     | ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಯಾವುದನ್ನು ಹೊರತುಪಡಿಸಿ ಈ ಕೆಳಗೆ ನೀಡಲಾದ ಎಲ್ಲ ಹೇಳಿಕೆಗಳು ನಿಜವಾಗಿವೆ:     | ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್)ಯನ್ನು 1954 ರಲ್ಲಿ ಪರಿಚಯಿಸಲಾಯಿತು | ಸಿಜಿಎಚ್‌ಎಸ್ ಇದು ನಾಗರಿಕ ಉದ್ಯೋಗಗಳಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಮತ್ತು ಇದ್ದು ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸುತ್ತದೆ | ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ ಮತ್ತು ಭಾಗಶಃ ಉದ್ಯೋಗಿಗಳಿಂದ ಮತ್ತು ಹೆಚ್ಚಾಗಿ ಉದ್ಯೋಗದಾತರಿಂದ (ಕೇಂದ್ರ ಸರ್ಕಾರ) ಹಣವನ್ನು ನೀಡಲಾಗುತ್ತದೆ. | ಸಿಜಿಎಚ್‌ಎಸ್ ನ ಸ್ವಂತ ಔಷಧಾಲಯಗಳು, ಪಾಲಿಕ್ಲಿನಿಕ್‌ಗಳು ಮತ್ತು ಎಂಪನೇಲ್ಡ್ ಖಾಸಗಿ ಆಸ್ಪತ್ರೆಗಳ ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ. | 3              |
| 104     | ಯಾವುದನ್ನು ಹೊರತುಪಡಿಸಿ ಕೆಳಗೆ ನೀಡಲಾದ ಎಲ್ಲ ಆಯ್ಕೆಗಳು ಯಾವುದೇ ವ್ಯಕ್ತಿಯ ಆರೋಗ್ಯವನ್ನು ನಿರ್ಧರಿಸುವ ಜೀವನಶೈಲಿಯ ಅಂಶಗಳಾಗಿವೆ: | ವ್ಯಾಯಾಮ   | ಮಿತಿಯಲ್ಲಿ ತಿನ್ನುವುದು   | ಸುರಕ್ಷಿತ ಕುಡಿಯುವ ನೀರು  | ಚಿಂತೆ ತಪ್ಪಿಸುವುದು  | 3              |
| 105     | ಕೆಳಗಿನವುಗಳಲ್ಲಿ ಯಾವುದು ಅನಾರೋಗ್ಯಕರವಾದಂತಹ ಪರಿಸರದ ಅಂಶಗಳಿಂದ ಉಂಟಾಗುವ ಸಾಂಕ್ರಾಮಿಕ ಅನಾರೋಗ್ಯದ ಉದಾಹರಣೆಯಾಗಿದೆ?           | ಇನ್ಫ್ಲುಯೆಂಷಿಯಾ  | ಮಲೇರಿಯಾ  | ಡೆಂಗ್ಯೂ  | ಅಸೈನೋಸಿಸ್  | 1              |
| 106     | ಕೆಳಗಿನವುಗಳಲ್ಲಿ ಯಾವುದು ಅನಾರೋಗ್ಯಕರವಾದಂತಹ ಪರಿಸರದ ಅಂಶಗಳಿಂದ ಉಂಟಾಗುವ ಸಾಂಕ್ರಾಮಿಕ ಅನಾರೋಗ್ಯದ ಉದಾಹರಣೆಯಾಗಿದೆ?           | ಸಿಡುಬು (ಚಿಕನ್ ಪಾಕ್ಸ್)   | ಮಲೇರಿಯಾ  | ಡೆಂಗ್ಯೂ  | ಅಸೈನೋಸಿಸ್  | 1              |

**Insurance Agents (Health) Question Bank - Kannada**

| Sr. No. | Questions   | Option 1   | Option 2  | Option 3  | Option 4   | Correct Answer |
|---------|---|--|---|---|--|----------------|
| 107     | ಪ್ರತಿಕೂಲ ವೈದ್ಯಕೀಯ ಇತಿಹಾಸದ ಸಂದರ್ಭದಲ್ಲಿ ವೈದ್ಯಕೀಯ ಪ್ರಶ್ನಾವಳಿಯಲ್ಲಿ ಯಾವ ರೀತಿಯ ಮಾಹಿತಿಯನ್ನು ಪ್ರಸ್ತಾವನೆ ರೂಪದಲ್ಲಿ ಸೇರಿಸಲಾಗಿದೆ                              | ಪ್ಯಾನ್ ಸಂಖ್ಯೆ  | ವೈಯಕ್ತಿಕ ಬ್ಯಾಂಕ್ ವಿವರಗಳು  | ಮಧುಮೇಹ, ಅಧಿಕ ರಕ್ತದೊತ್ತಡ, ಎದೆ ನೋವು ಅಥವಾ ಪರಿಧಮನಿಯ ಕೊರತೆ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಂತಹ ರೋಗಗಳ ಕುರಿತು ವಿವರವಾದ ಮಾಹಿತಿ | ಇತರ ವಿಮಾದಾರರೊಂದಿಗೆ ಯಾವುದೇ ಇತರ ವಿಮೆಯ ವಿವರಗಳು                  | 3              |
| 108     | ಪ್ರಸ್ತಾವನೆಯನ್ನು ಸ್ವೀಕರಿಸಲು ನಿರ್ಧರಿಸುವಾಗ ವಿಮಾದಾರರು ಯಾವ ಮಾಹಿತಿಯನ್ನು ಪರಿಗಣಿಸುತ್ತಾರೆ  | ವಿಮಾದಾರರ ವಿವರಗಳು   | ವಿಷಯದ ವಿವರಗಳು   | ವಿಮೆಯ ಹಿಂದಿನ ಇತಿಹಾಸ ಮತ್ತು ಕ್ಲೈಮ್ ಅನುಭವ  | ಮೇಲಿನ ಎಲ್ಲವೂ   | 4              |
| 109     | ಆರೋಗ್ಯ ವಿಮೆಯಲ್ಲಿ UIN ಏನನ್ನು ಸೂಚಿಸುತ್ತದೆ   | ಪಾಲಿಸಿ ಡಾಕ್ಯುಮೆಂಟ್‌ನ ವಿಶಿಷ್ಟ ಗುರುತಿನ ಸಂಖ್ಯೆ                                      | ವಿಮಾದಾರರ ವಿಶಿಷ್ಟ ಗುರುತಿನ ಸಂಖ್ಯೆ   | ಉತ್ಪನ್ನದ ಅನನ್ಯ ಗುರುತಿನ ಸಂಖ್ಯೆ   | ಪಾಲಿಸಿದಾರರ ವಿಶಿಷ್ಟ ಗುರುತಿನ ಸಂಖ್ಯೆ                            | 3              |
| 110     | ವಿಮಾ ಒಪ್ಪಂದದಲ್ಲಿ ಷರತ್ತು ಏನು   | ಇದು ಯಾವುದೇ ಸಮಯದಲ್ಲಿ ಬದಲಾಯಿಸಬಹುದಾದ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ                 | ಇದು ಪಾಲಿಸಿದಾರನ ಹಕ್ಕುಗಳನ್ನು ವಿವರಿಸುವ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ      | ಇದು ಐಚ್ಛಿಕ ನಿಬಂಧನೆಯಾಗಿದ್ದು ಅದನ್ನು ಒಪ್ಪಂದದಲ್ಲಿ ಸೇರಿಸಬಹುದು ಅಥವಾ ಸೇರಿಸದೇ ಇರಬಹುದು.  | ಇದು ಒಪ್ಪಂದದ ಆಧಾರವನ್ನು ರೂಪಿಸುವ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ | 4              |
| 111     | ವಿಮಾ ಪಾಲಿಸಿಯಲ್ಲಿನ ಷರತ್ತುಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ   | ಷರತ್ತಿನ ಉಲ್ಲಂಘನೆಯು ವಿಮಾದಾರರ ಆಯ್ಕೆಯಲ್ಲಿ ಪಾಲಿಸಿಯನ್ನು ಅನೂರ್ಜಿತಗೊಳಿಸುತ್ತದೆ           | ಷರತ್ತಿನ ಉಲ್ಲಂಘನೆಯು ವಿಮಾದಾರರ ಆಯ್ಕೆಯಲ್ಲಿ ಪಾಲಿಸಿಯನ್ನು ಅನೂರ್ಜಿತಗೊಳಿಸುತ್ತದೆ  | ಒಪ್ಪಂದದ ಆಧಾರವನ್ನು ನಿರ್ಧರಿಸುವಲ್ಲಿ ಅವು ಮುಖ್ಯವಲ್ಲ  | ಅವು ವಿಮಾ ಒಪ್ಪಂದದಲ್ಲಿ ಐಚ್ಛಿಕ ನಿಬಂಧನೆಗಳಾಗಿವೆ                   | 2              |
| 112     | ವಿಮಾ ಪಾಲಿಸಿಯಲ್ಲಿ ಅನುಮೋದನೆ ಎಂದರೇನು   | ಎಲ್ಲಾ ಅಪಾಯಗಳು ಮತ್ತು ಹೊರಗಿಡುವಿಕೆಗಳನ್ನು ಒಳಗೊಂಡಿರುವ ಪಾಲಿಸಿಗೆ ಲಗತ್ತಿಸಲಾದ ಡಾಕ್ಯುಮೆಂಟ್ | ಪಾಲಿಸಿಯ ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದಿಷ್ಟಪಡಿಸುವ ಡಾಕ್ಯುಮೆಂಟ್ | ಪಾಲಿಸಿಗೆ ಬದಲಾವಣೆಗಳು ಅಥವಾ ತಿದ್ದುಪಡಿಗಳನ್ನು ಹೊಂದಿಸುವ ಡಾಕ್ಯುಮೆಂಟ್   | ಪಾಲಿಸಿಗೆ ಹೆಚ್ಚುವರಿ ವ್ಯಾಪ್ತಿಯನ್ನು ಒದಗಿಸುವ ಡಾಕ್ಯುಮೆಂಟ್         | 3              |
| 113     | ಆರೋಗ್ಯ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಅವಧಿಯಲ್ಲಿ ಉಚಿತ ನೋಟ ಯಾವುದು  | 15 ದಿನಗಳು  | 20 ದಿನಗಳು   | 30 ದಿನಗಳು   | 45 ದಿನಗಳು  | 1              |
| 114     | ಜೀವಪವಮಾ ಕಾಪಾಯು ಪಾಠ ಅವಧಿಯಲ್ಲಿ ವಿಮಾದಾರರು ಆಸತ್ರೆಯಲ್ಲಿ ದಾಖಲಾದ ಘಟನೆಯ ಸಂದರ್ಭದಲ್ಲಿ ವಿಮಾದಾರರ ಚಿಕಿತ್ಸೆ ವೆಚ್ಚವನ್ನು ಪಾವತಿಸುತ್ತದೆ. ಇದೊಂದು----- ಉದಾಹರಣೆಯಾಗಿದೆ. | ಬದುಕುಳಿದಾಗಿನ ಪ್ರಯೋಜನಗಳ ಪಾವತಿ   | ಸರೆಂಡರ್ ಮೌಲ್ಯ   | ರೈಡರ್ ಪ್ರಯೋಜನಗಳ   | ಷರತ್ತುಬದ್ಧ ನಿಯೋಜನೆ   | 3              |

**Insurance Agents (Health) Question Bank - Kannada**

| Sr. No. | Questions   | Option 1  | Option 2  | Option 3  | Option 4  | Correct Answer |
|---------|---|---|---|---|---|----------------|
| 115     | ಕವಿತಾ ಎಬಿಸಿ ವಿಮಾ ಕಂಪನಿಯಿಂದ ಒಂದು ಸಿ ಐ (6) ರೈಡರ್ ಜೊತೆಗೆ ಒಂದು ಅವಧಿ ವಿಮಾ ಯೋಜನೆಯನ್ನು ಖರೀದಿಸುತ್ತಾರೆ. ಕಂಪನಿ ಹೇಗೆ ರೈಡರ್ ಕ್ಲೈಮ್ ಅನ್ನು ಖಚಿತಪಡಿಸಿಕೊಳ್ಳುತ್ತದೆ? ಸೂಕ್ತ ಆಯ್ಕೆಯನ್ನು ಆರಿಸಿ | ಪಾಲಿಸಿಯಲ್ಲಿ ನಿರ್ದರಿಸಲಾದ ಷರತ್ತುಗಳಿಗೆ ಅನುಸಾರವಾಗಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ            | ಒಪ್ಪಂದದ ಆರಂಭದಲ್ಲಿಯೇ ನಿರ್ದರಿಸಲಾದ ದಿನಾಂಕಗಳ ಆಧಾರದಲ್ಲಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ                      | ಪಾಲಿಸಿದಾರನು ಒಪ್ಪಂದವನ್ನು ರದ್ದುಗೊಳಿಸಲು ನಿರ್ದರಿಸಿದಾಗ ಕ್ಲೈಮ್ ಸಂಭವಿಸುತ್ತದೆ.                  | ಪಾಲಿಸಿದಾರನು ತಮ್ಮ ಕ್ಲೈಮ್ ಅನ್ನು ಬೆಂಬಲಿಸುವಂತೆ ನೀಡಲಾದ ವೈದ್ಯಕೀಯ ಮತ್ತು ಇತರೆ ದಾಖಲೆಗಳ ಆಧಾರದಲ್ಲಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ | 4              |
| 116     | ಆರೋಗ್ಯ ವಿಮಾ ಉತ್ಪನ್ನಗಳ ಎರಡು ವಿಶಾಲ ವಿಭಾಗಗಳು ಯಾವುವು  | ಹೋಮ್ ಕೇರ್ ಕವರ್‌ಗಳು ಮತ್ತು ವೈಯಕ್ತಿಕ ಅಪಘಾತ ಕವರ್‌ಗಳು  | ನಷ್ಟ ಪರಿಹಾರ ಕವರ್‌ಗಳು ಮತ್ತು ಆಸ್ಪತ್ರೆ ನಗದು (ನಿಶ್ಚಿತ ಪ್ರಯೋಜನ) ಕವರ್‌ಗಳು                                     | ಹಲ್ಲಿನ ಕವರ್‌ಗಳು ಮತ್ತು ಗಂಭೀರ ಅನಾರೋಗ್ಯದ ಕವರ್‌ಗಳು  | ಹೊರರೋಗಿ ಕವರ್‌ಗಳು ಮತ್ತು ಪ್ರಯಾಣ ಕವರ್‌ಗಳು  | 2              |
| 117     | ಆರೋಗ್ಯ ವಿಮಾ ಉತ್ಪನ್ನಗಳ ಯಾವ ವರ್ಗವು ಆರೋಗ್ಯ ವಿಮೆಯ ಬಹುಭಾಗವನ್ನು ಒಳಗೊಂಡಿದೆ   | ಪರಿಹಾರ ಕವರ್‌ಗಳು   | ಹೋಮ್ ಕೇರ್ ಕವರ್‌ಗಳು  | ವೈಯಕ್ತಿಕ ಅಪಘಾತ ಕವರ್‌ಗಳು   | ಆಸ್ಪತ್ರೆ ನಗದು (ನಿಶ್ಚಿತ ಪ್ರಯೋಜನ) ಕವರ್‌ಗಳು  | 1              |
| 118     | ಫಿಕ್ಸ್ಡ್ ಬೆನಿಫಿಟ್ ಕವರ್‌ಗಳಿಗೆ ಬೇರೆ ಹೆಸರೇನು   | ಹೊರರೋಗಿ ಕವರ್‌ಗಳು  | ಪ್ರಯಾಣ ಕವರ್‌ಗಳು   | ದಂತ ಕವರ್‌ಗಳು  | ಆಸ್ಪತ್ರೆ ನಗದು   | 4              |
| 119     | ಜೀವ ವಿಮಾ ಕಂಪನಿಗಳು ನೀಡುವ ದೀರ್ಘಾವಧಿಯ ಆರೋಗ್ಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜ   | ಅಂತಹ ಉತ್ಪನ್ನಗಳ ಪ್ರೀಮಿಯಂ ನಾಲ್ಕು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ | ಅಂತಹ ಉತ್ಪನ್ನಗಳ ಪ್ರೀಮಿಯಂ ಎರಡು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ                 | ಅಂತಹ ಉತ್ಪನ್ನಗಳ ಪ್ರೀಮಿಯಂ ಮೂರು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ | ಅಂತಹ ಉತ್ಪನ್ನಗಳ ಪ್ರೀಮಿಯಂ ಐದು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ                                  | 3              |
| 120     | ಗುಂಪಿನ ಆರೋಗ್ಯ ವಿಮಾ ಪಾಲಿಸಿಯನ್ನು ನೀಡಬಹುದಾದ ಗುಂಪಿನ ಕನಿಷ್ಠ ಗಾತ್ರ ಯಾವುದು   | 3   | 5   | 9   | 7   | 4              |
| 121     | ಸಾಮಾನ್ಯ ವಿಮಾದಾರರು ಮತ್ತು ಆರೋಗ್ಯ ವಿಮಾದಾರರು ನೀಡುವ ಕ್ರೆಡಿಟ್ ಲಿಂಕ್ಡ್ ಗ್ರೂಪ್ ವೈಯಕ್ತಿಕ ಅಪಘಾತ ಪಾಲಿಸಿಗಳ ಗರಿಷ್ಠ ಅವಧಿ ಎಷ್ಟು  | 5 ವರ್ಷಗಳು   | ಒಂದು ವರ್ಷ   | ಎರಡು ವರ್ಷ   | ಮೂರು ವರ್ಷಗಳು  | 1              |
| 122     | ವಿಮಾದಾರನು ಸ್ಥಿರ ಪ್ರಯೋಜನಗಳನ್ನು ಒದಗಿಸುವ ಬಹು ವಿಮಾ ಕಂಪನಿಗಳಿಂದ ಆರೋಗ್ಯ ಪಾಲಿಸಿಗಳನ್ನು ತೆಗೆದುಕೊಂಡಿದ್ದಲ್ಲಿ ನಿಬಂಧನೆ ಏನು  | ವಿಮಾ ಕಂಪನಿಗಳು ಕ್ಲೈಮ್ ಪಾವತಿಯನ್ನು ಸಮವಾಗಿ ವಿಭಜಿಸುತ್ತವೆ                                       | ಪ್ರತಿ ವಿಮಾ ಕಂಪನಿಯು ತಮ್ಮ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸ್ವತಂತ್ರವಾಗಿ ಕ್ಲೈಮ್ ಪಾವತಿಗಳನ್ನು ಮಾಡುತ್ತವೆ | ಎಲ್ಲಾ ಕ್ಲೈಮ್ ಪಾವತಿಗಳಿಗೆ ಬಳಸಲು ವಿಮಾದಾರರು ಒಂದು ಪಾಲಿಸಿಯನ್ನು ಆರಿಸಿಕೊಳ್ಳಬೇಕು                 | ಪ್ರತಿ ಕ್ಲೈಮ್‌ಗೆ ಅವರು ಯಾವ ಪಾಲಿಸಿಯನ್ನು ಬಳಸಲು ಬಯಸುತ್ತಾರೆ ಎಂಬುದರ ಪುರಾವೆಯನ್ನು ವಿಮಾದಾರರು ಒದಗಿಸಬೇಕು                            | 2              |

## Insurance Agents (Health) Question Bank - Kannada

| Sr. No. | Questions   | Option 1   | Option 2  | Option 3  | Option 4  | Correct Answer |
|---------|---|--|---|---|---|----------------|
| 123     | ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣದ ಮೇಲೆ IRDA ಮಾರ್ಗಸೂಚಿಗಳ ಉದ್ದೇಶವೇನು                                 | ವಿಮಾದಾರರು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಗೊಂದಲವನ್ನು ಒದಗಿಸುವುದು          | ಉತ್ಪನ್ನಗಳನ್ನು ಹೋಲಿಸಲು ಮತ್ತು ಪರಿಗಣಿಸಿದ ನಿರ್ಧಾರವನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಕಷ್ಟವಾಗುವಂತೆ ಮಾಡುವುದು | ವಿಮಾದಾರರು, ಸೇವಾ ಪೂರೈಕೆದಾರರು, TPA ಗಳು ಮತ್ತು ಆಸ್ಪತ್ರೆಗಳಲ್ಲಿನ ಗೊಂದಲವನ್ನು ತೆಗೆದುಹಾಕಲು | ಮಾರುಕಟ್ಟೆಯಲ್ಲಿ ಆರೋಗ್ಯ ವಿಮೆ ಒದಗಿಸುವವರ ಸಂಖ್ಯೆಯನ್ನು ಮಿತಿಗೊಳಿಸಲು  | 3              |
| 124     | ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣದ ಮೇಲೆ IRDA ಮಾರ್ಗಸೂಚಿಗಳು ಯಾವ ರೀತಿಯ ವಿಮಾ ಉತ್ಪನ್ನಗಳಿಗೆ ಅನ್ವಯಿಸುತ್ತವೆ | ಎಲ್ಲಾ ವಿಮಾ ಉತ್ಪನ್ನ   | PA ಮತ್ತು ದೇಶೀಯ/ ಸಾಗರೋತ್ತರ ಪ್ರಯಾಣ ಸೇರಿದಂತೆ ಎಲ್ಲಾ ಆರೋಗ್ಯ ವಿಮಾ ಉತ್ಪನ್ನಗಳು                            | ಗುಂಪಿನ ಪಾಲಿಸಿಗಳನ್ನು ಹೊರತುಪಡಿಸಿ ಎಲ್ಲಾ ಆರೋಗ್ಯ ವಿಮಾ ಉತ್ಪನ್ನಗಳು                       | ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಉತ್ಪನ್ನಗಳು, PA ಮತ್ತು ದೇಶೀಯ/ ಸಾಗರೋತ್ತರ ಪ್ರಯಾಣವನ್ನು ಹೊರತುಪಡಿಸಿ - ಸಾಮಾನ್ಯ / ಆರೋಗ್ಯ ವಿಮಾದಾರರಿಂದ ನೀಡಲಾಗುವ ನಷ್ಟ ಪರಿಹಾರ ಆಧಾರಿತ ಆರೋಗ್ಯ ಉತ್ಪನ್ನಗಳು | 4              |
| 125     | ಆಸ್ಪತ್ರೆಯ ನಷ್ಟ ಪರಿಹಾರ ಪಾಲಿಸಿಯ ಉದ್ದೇಶವೇನು  | ಆಸ್ಪತ್ರೆಗೆ ಸೇರಿಸುವ ಮೊದಲು ಮತ್ತು ನಂತರದ ವೆಚ್ಚಗಳಿಗೆ ಮಾತ್ರ ಕವರೇಜ್ ಒದಗಿಸ | ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ವೆಚ್ಚವನ್ನು ಭರಿಸುವ ಮೂಲಕ ಪಾಲಿಸಿದಾರನಿಗೆ ನಷ್ಟವನ್ನು ನೀಡುವುದು                | ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ಒದಗಿಸಲು  | ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳನ್ನು ಹೊರತುಪಡಿಸಲು  | 2              |
| 126     | ಪಾಲಿಸಿ ನಿಬಂಧನೆಗಳು ಜಾರಿಗೆ ಬಂದ ನಂತರ ಆಸ್ಪತ್ರೆಗೆ ದಾಖಲಾಗುವ ಕನಿಷ್ಠ ನಿಗದಿತ ಅವಧಿ ಯಾವುದು               | 24 ಗಂಟೆಗಳು   | 12 ಗಂಟೆಗಳು  | 36 ಗಂಟೆಗಳು  | 48 ಗಂಟೆಗಳು  | 1              |
| 127     | ಈ ಕೆಳಗಿನ ಯಾವ ಕಾರ್ಯವಿಧಾನಗಳನ್ನು ಪಾಲಿಸಿಯ ಅಡಿಯಲ್ಲಿ ಒಳಗೊಂಡಿದೆ                                      | ಹಲ್ಲಿನ ಕಾರ್ಯವಿಧಾನಗಳು   | ಕಣ್ಣಿನ ಶಸ್ತ್ರಚಿಕಿತ್ಸೆಗಳು  | ಕಾನ್ಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು  | ಮೇಲಿನ ಯಾವುದೂ ಅಲ್ಲ   | 2              |
| 128     | ಪರಿಹಾರ ಆಧಾರಿತ ಮೆಡಿಕ್ಲೈಮ್ ಪಾಲಿಸಿಯ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ                      | ಪಾಲಿಸಿಯು ಶಿಶುಗಳನ್ನು ಒಳಗೊಂಡಿರುವುದಿಲ್ಲ                               | ಪಾಲಿಸಿಯು ಹಿರಿಯ ನಾಗರಿಕರನ್ನು ಒಳಗೊಂಡಿರುವುದಿಲ್ಲ   | ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳನ್ನು ಪಾಲಿಸಿಯು ಒಳಗೊಂಡಿರುವುದಿಲ್ಲ                        | ಪಾಲಿಸಿಯು ಒಳರೋಗಿಗಳ ಆಸ್ಪತ್ರೆಯ ವೆಚ್ಚಗಳನ್ನು ಮಾತ್ರ ಒಳಗೊಂಡಿದೆ   | 4              |
| 129     | ಆಸ್ಪತ್ರೆಯ ನಂತರದ ವೆಚ್ಚಗಳು ಯಾವುವು   | ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಂಟಾದ ವೆಚ್ಚಗಳು                          | ಆಸ್ಪತ್ರೆಗೆ ದಾಖಲಾದ ನಂತರ ಉಂಟಾದ ವೆಚ್ಚಗಳು   | ಆಸ್ಪತ್ರೆಗೆ ಸೇರಿಸುವ ಮೊದಲು ಮಾಡಿದ ವೆಚ್ಚಗಳು   | ವಿಮೆಯಿಂದ ಒಳಗೊಳ್ಳದ ವೆಚ್ಚಗಳು  | 2              |
| 130     | ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳಿಗೆ ಕವರೇಜ್ ಅವಧಿ ಎಷ್ಟು                                      | ಆಸ್ಪತ್ರೆಗೆ ದಾಖಲಾದ ನಂತರ 60 ದಿನಗಳು ಮತ್ತು 30 ದಿನಗಳು                   | ಆಸ್ಪತ್ರೆಗೆ ದಾಖಲಾದ ನಂತರ 90 ದಿನಗಳು ಮತ್ತು 30 ದಿನಗಳು  | ಆಸ್ಪತ್ರೆಗೆ ದಾಖಲಾದ ನಂತರ 30 ದಿನಗಳು ಮತ್ತು 60 ದಿನಗಳು                                  | ಆಸ್ಪತ್ರೆಗೆ ದಾಖಲಾದ ನಂತರ 30 ದಿನಗಳು ಮತ್ತು 60 ದಿನಗಳು  | 4              |

**Insurance Agents (Health) Question Bank - Kannada**

| Sr. No. | Questions   | Option 1   | Option 2  | Option 3  | Option 4   | Correct Answer |
|---------|---|--|---|---|--|----------------|
| 131     | ಫ್ಯಾಮಿಲಿ ಫ್ಲೋಟರ್ ಪಾಲಿಸಿ ಎಂದರೇನು   | ಈ ಪಾಲಿಸಿಯ ಅಡಿಯಲ್ಲಿ ವ್ಯಕ್ತಿಯನ್ನು ಮಾತ್ರ ಒಳಗೊಳ್ಳಬಹುದು   | ಅವಲಂಬಿತ ಕುಟುಂಬ ಸದಸ್ಯರು ಮಾತ್ರ ಈ ಪಾಲಿಸಿಯ ಅಡಿಯಲ್ಲಿ ರಕ್ಷಣೆ ಪಡೆಯಬಹುದು          | ಇಡೀ ಕುಟುಂಬದ ಮೇಲೆ ತೇಲುತ್ತಿರುವ ಒಂದೇ ವಿಮಾ ಮೊತ್ತವನ್ನು ನೀಡುವ ಪಾಲಿಸಿ            | ಮೇಲಿನ ಯಾವುದೂ ಅಲ್ಲ  | 3              |
| 132     | ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ, ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ              | ಕುಟುಂಬದ ಹಿರಿಯ ಸದಸ್ಯರ ವಯಸ್ಸನ್ನು ಆಧರಿಸಿದೆ  | ಕುಟುಂಬದ ಕಿರಿಯ ಸದಸ್ಯರ ವಯಸ್ಸನ್ನು ಆಧರಿಸಿದೆ                                   | ವಿಮೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೆ ಆಯ್ಕೆ ಮಾಡಿದ ವಿಮಾ ಮೊತ್ತವನ್ನು ಆಧರಿಸಿ        | ಮೇಲಿನ ಯಾವುದೂ ಅಲ್ಲ  | 1              |
| 133     | ವಿಮಾ ಕಂಪನಿಗಳು ಪೂರ್ವ ಅಸ್ತಿತ್ವದಲ್ಲಿರುವ ರೋಗಗಳ ವಿವರಗಳನ್ನು ಏಕೆ ಸಂಗ್ರಹಿಸುತ್ತವೆ          | ಅನುಚಿತ ಪ್ರೀಮಿಯಂಗಳನ್ನು ವಿಧಿಸಲು  | ಭವಿಷ್ಯದ ಯಾವುದೇ ಕಾಯಿಲೆಗಳಿಗೆ ವ್ಯಾಪ್ತಿಯನ್ನು ಹೊರಗಿಡಲು                         | ಇಂತಹ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲು                                      | ವಿಮೆಯ ಪ್ರಸ್ತಾವನೆಯನ್ನು ಸ್ವೀಕರಿಸಲು ನಿರ್ಧರಿಸಲು                                  | 4              |
| 134     | ಪೂರ್ವ ಅಸ್ತಿತ್ವದಲ್ಲಿರುವ ರೋಗ ಯಾವುದು   | ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 12 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ಕಾಯಿಲೆ ಸರಾಗಗೊಳಿಸುತ್ತದೆ | ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 48 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ರೋಗ | ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 24 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ರೋಗ | ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 36 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ಕಾಯಿಲೆ | 2              |
| 135     | ಆರೋಗ್ಯ ವಿಮೆಯಲ್ಲಿ ರೋಗ-ನಿರ್ದಿಷ್ಟ ಕ್ಯಾಪಿಂಗ್ ಎಂದರೇನು                                  | ಕೆಲವು ರೋಗಗಳನ್ನು ಒಳಗೊಂಡ ಪಾಲಿಸಿಗಳಿಗೆ ವಿಧಿಸಲಾಗುವ ಪ್ರೀಮಿಯಂ ಮೇಲಿನ ಮಿತಿ                            | ನಿರ್ದಿಷ್ಟ ಕಾಯಿಲೆಗೆ ಮಾಡಬಹುದಾದ ಹಕ್ಕುಗಳ ಸಂಖ್ಯೆಯ ಮಿತಿ                         | ನಿರ್ದಿಷ್ಟ ರೋಗಗಳಿಗೆ ಒದಗಿಸಲಾದ ಕವರೇಜ್‌ನ ಮಿತಿ                                 | ಪಾಲಿಸಿಯ ಅಡಿಯಲ್ಲಿ ಒಳಗೊಳ್ಳಬಹುದಾದ ರೋಗಗಳ ಸಂಖ್ಯೆಯ ಮಿತಿ                            | 3              |
| 136     | ಆರೋಗ್ಯ ವಿಮೆಯಲ್ಲಿ ಸಹ-ಪಾವತಿ ಎಂದರೇನು   | ಪಾಲಿಸಿದಾರ/ವಿಮೆದಾರನು ಭರಿಸಬೇಕಾದ ಕ್ಲೈಮ್ ಮೊತ್ತದ ಭಾಗ  | ನಿರ್ದಿಷ್ಟ ರೋಗಗಳನ್ನು ಕವರ್ ಮಾಡಲು ಪಾಲಿಸಿದಾರರು ತೆಗೆದುಕೊಳ್ಳುವ ಪ್ರತ್ಯೇಕ ಪಾಲಿಸಿ  | ಪಾಲಿಸಿದಾರ/ವಿಮೆದಾರರು ಪಾವತಿಸಿದ ಪ್ರೀಮಿಯಂನ ಶೇಕಡಾವಾರು                          | ಪ್ರತಿ ಕ್ಲೈಮ್‌ನ ನಂತರ ವಿಮಾ ಮೊತ್ತದಿಂದ ಕಡಿತಗೊಳಿಸಲಾದ ಮೊತ್ತ                        | 1              |
| 137     | ಕೆಳಗಿನವುಗಳಲ್ಲಿ ಯಾವುದು ಆರೋಗ್ಯ ವಿಮಾ ಪಾಲಿಸಿಯಲ್ಲಿ ವೆಚ್ಚ-ಹಂಚಿಕೆ ನಿಬಂಧನೆಯಾಗಿದೆ          | ಕಾಯುವ ಅವಧಿ   | ಡೇ ಕೇರ್ ಕಾರ್ಯವಿಧಾನದ ವ್ಯಾಪ್ತಿ  | ಕಳೆಯಬಹುದಾದ / ಹೆಚ್ಚುವರಿ  | ಪೂರ್ವ-ಪಾಲಿಸಿ ಪರಿಶೀಲನೆ ವೆಚ್ಚ  | 3              |
| 138     | ಆರೋಗ್ಯ ವಿಮಾ ಪಾಲಿಸಿಯಲ್ಲಿ ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆಯ ವೆಚ್ಚವನ್ನು ಯಾರು ಭರಿಸುತ್ತಾರೆ | ನಿರೀಕ್ಷಿತ ಗ್ರಾಹಕ   | ವಿಮಾದಾರ   | ಸರ್ಕಾರ  | ಆರೋಗ್ಯ ಸೇವೆ ಒದಗಿಸುವವರು   | 2              |
| 139     | ಆರೋಗ್ಯ ವಿಮೆಯಲ್ಲಿ ಟಾಪ್-ಅಪ್ ಕವರ್ ಎಂದರೇನು  | ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ                               | ಡೇ-ಕೇರ್ ಕಾರ್ಯವಿಧಾನಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ                          | ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವಿಮಾ ಮೊತ್ತಗಳಿಗೆ ಕವರ್ ಒದಗಿಸುವ ಪಾಲಿಸಿ            | ಅಪಘಾತಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ  | 3              |
| 140     | ಹಿರಿಯರ ಆರೋಗ್ಯ ವಿಮಾ ಯೋಜನೆಗಳಿಗೆ ಪ್ರವೇಶ ವಯಸ್ಸು ಎಷ್ಟು                                 | 50 ವರ್ಷಗಳು   | 55 ವರ್ಷಗಳು  | 60 ವರ್ಷಗಳು  | 65 ವರ್ಷಗಳು   | 3              |

## Insurance Agents (Health) Question Bank - Kannada

| Sr. No. | Questions   | Option 1  | Option 2  | Option 3   | Option 4   | Correct Answer |
|---------|---|---|---|--|--|----------------|
| 141     | ನಿಶ್ಚಿತ ಲಾಭದ ವಿಮಾ ಯೋಜನೆಯಲ್ಲಿ ಕ್ಲೈಮ್ ಮೊತ್ತವನ್ನು  | ಹೆಸರಿಸಲಾದ ಚಿಕಿತ್ಸೆಗಾಗಿ ವಿಮೆದಾರರು ಖರ್ಚು ಮಾಡಿದ ಮೊತ್ತವನ್ನು ಲೆಕ್ಕಿಸದೆ ಸ್ಥಿರ ಮೊತ್ತ   | ಹೆಸರಿಸಿದ ಚಿಕಿತ್ಸೆಗಾಗಿ ವಿಮೆದಾರರು ಖರ್ಚು ಮಾಡಿದ ಮೊತ್ತ                                       | ಅನಾರೋಗ್ಯದ ತೀವ್ರತೆಯ ಆಧಾರದ ಮೇಲೆ ವೇರಿಯಬಲ್ ಮೊತ್ತ                   | ಯಾವುದೇ ಕ್ಲೈಮ್ ಮೊತ್ತವನ್ನು ನೀಡಲಾಗಿಲ್ಲ                            | 1              |
| 142     | ಸ್ಥಿರ ಲಾಭದ ವಿಮಾ ಯೋಜನೆಯಲ್ಲಿ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಪುರಾವೆ ಯಾವುದು   | ಚಿಕಿತ್ಸೆಯ ವಿವರವಾದ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳು                                 | ಪಾಲಿಸಿಯ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾದ ಪುರಾವೆ ಮತ್ತು ಕಾಯಿಲೆಯ ಕವರೇಜ್                          | ವೈದ್ಯರ ಪ್ರಿಸ್ಕ್ರಿಪ್ಷನ್‌ಗಳು ಮತ್ತು ವೈದ್ಯಕೀಯ ವರದಿಗಳು              | ಮೇಲಿನ ಯಾವುದೂ ಅಲ್ಲ  | 2              |
| 143     | ಗಂಭೀರ ಅನಾರೋಗ್ಯದ ಪಾಲಿಸಿ ಎಂದರೇನು  | ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ವಿಮೆದಾರರಿಗೆ ದೈನಂದಿನ ನಗದು ಪ್ರಯೋಜನವನ್ನು ಒದಗಿಸುವ ಪಾಲಿಸಿ | ನಿರ್ದಿಷ್ಟ ಹೆಸರಿಸಲಾದ ನಿರ್ಣಾಯಕ ಅನಾರೋಗ್ಯದ ರೋಗನಿರ್ಣಯದ ಮೇಲೆ ನಿಗದಿತ ಮೊತ್ತವನ್ನು ಒದಗಿಸುವ ಪಾಲಿಸಿ | ಸಣ್ಣ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚವನ್ನು ಒಳಗೊಂಡಿರುವ ಪಾಲಿಸಿ         | ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ | 2              |
| 144     | ಕರೋನಾ ಕವಚ ಮತ್ತು ಕರೋನಾ ರಕ್ಷಕಕ್ಕಾಗಿ ಕಾಯುವ ಅವಧಿ ಎಷ್ಟು  | 90 ದಿನಗಳು   | 30 ದಿನಗಳು   | 15 ದಿನಗಳು  | 60 ದಿನಗಳು  | 3              |
| 145     | ಕರೋನಾ ರಕ್ಷಕ ಅಡಿಯಲ್ಲಿ ಲಭ್ಯವಿರುವ ಗರಿಷ್ಠ ಮೊತ್ತದ ವಿಮಾ ಆಯ್ಕೆ ಯಾವುದು  | ರೂ. 1 ಲಕ್ಷ  | ರೂ. 2.5 ಲಕ್ಷ  | ರೂ. 2 ಲಕ್ಷ   | ರೂ. 1.5 ಲಕ್ಷ   | 2              |
| 146     | ಕನಿಷ್ಠ 72 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ಧನಾತ್ಮಕ ರೋಗನಿರ್ಣಯದ ಮೇಲೆ ವೆಕ್ಸರ್-ಹರಡುವ ರೋಗಗಳಿಗೆ ಪ್ರಮಾಣಿತ ಪಾಲಿಸಿಯ ಅಡಿಯಲ್ಲಿ ಪಾವತಿಸಬೇಕಾದ ಒಟ್ಟು ಮೊತ್ತದ ಪ್ರಯೋಜನವೇನು | ವಿಮಾ ಮೊತ್ತದ 50%   | ವಿಮಾ ಮೊತ್ತದ 75%   | ವಿಮಾ ಮೊತ್ತದ 100%   | ವಿಮಾ ಮೊತ್ತದ 125%   | 3              |
| 147     | ಆರೋಗ್ಯ ಮತ್ತು ಲೈಫ್ ಕಾಂಪೊ ಉತ್ಪನ್ನಗಳು ಏನು ನೀಡುತ್ತವೆ  | ಜೀವ ವಿಮಾ ರಕ್ಷಣೆ ಮಾತ್ರ   | ಆರೋಗ್ಯ ವಿಮಾ ರಕ್ಷಣೆ ಮಾತ್ರ  | ಜೀವ ಮತ್ತು ಆರೋಗ್ಯ ವಿಮೆ ಎರಡನ್ನೂ ಒಳಗೊಂಡಿದೆ                        | ಮೇಲಿನ ಯಾವುದೂ ಅಲ್ಲ  | 3              |
| 148     | ಸೂಕ್ಷ್ಮ ವಿಮಾ ಉತ್ಪನ್ನಗಳ ಗುರಿ ಏನು?  | ನಗರ ವಲಯಗಳಿಂದ ಹೆಚ್ಚಿನ ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು                    | ಗ್ರಾಮೀಣ ಮತ್ತು ಅನೌಪಚಾರಿಕ ವಲಯಗಳಿಂದ ಕಡಿಮೆ ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು.         | ಅರೆ-ನಗರ ವಲಯಗಳಿಂದ ಮಧ್ಯಮ-ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು | ಅಭಿವೃದ್ಧಿ ಹೊಂದಿದ ವಲಯಗಳಿಂದ ಜನರ ರಕ್ಷಣೆಗೆ ಗುರಿಪಡಿಸುವುದು.          | 2              |
| 149     | ವಿಮಾ ಕಂಪನಿಗಳ ಸಹಯೋಗದೊಂದಿಗೆ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸಲು ಸರ್ಕಾರವು ಈ ಕೆಳಗಿನ ಯಾವ ಪಾಲಿಸಿಗಳನ್ನು ಪ್ರಾರಂಭಿಸಿದೆ?               | ಆಯುಷ್ಮಾನ್ ಭಾರತ್ ಯೋಜನೆ   | ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ (RASBI)   | ಜನ ಆರೋಗ್ಯ ವಿಮಾ ಪಾಲಿಸಿ  | ಬಿಮಾ ಕವಚ ಯೋಜನೆ   | 2              |



**Insurance Agents (Health) Question Bank - Kannada**

| Sr. No. | Questions  | Option 1  | Option 2   | Option 3   | Option 4   | Correct Answer |
|---------|--|---|--|--|--|----------------|
| 150     | ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (RSBY) ಗಾಗಿ ವಿಮಾ ಮೊತ್ತವೆಷ್ಟು?   | ರೂ. 5,00,000  | ರೂ. 1,00,000   | ರೂ. 50,000   | ರೂ. 30,000   | 4              |
| 151     | ಯುನಿವರ್ಸಲ್ ಹೆಲ್ತ್ ಕವರೇಜ್ (UHC) ನ ದೃಷ್ಟಿಯನ್ನು ಸಾಧಿಸಲು ಕೆಳಗಿನ ಯಾವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ?   | ಆಯುಷ್ಮಾನ್ ಭಾರತ್ ಯೋಜನೆ                                   | ಮನಿ ಬ್ಯಾಕ್ ಯೋಜನೆ   | ದತ್ತಿ ಯೋಜನೆ  | ಬಿಮಾ ಕವಚ ಯೋಜನೆ   | 1              |
| 152     | ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ(PANSBAY) ಪ್ರೀಮಿಯಂ ಮೊತ್ತವೆಷ್ಟು   | ರೂ. 10/- ಪ್ರತಿ ಸದಸ್ಯರಿಗೆ ವಾರ್ಷಿಕ                        | ರೂ. 12/- ಪ್ರತಿ ಸದಸ್ಯರಿಗೆ ವಾರ್ಷಿಕ                         | ರೂ. 15/- ಪ್ರತಿ ಸದಸ್ಯರಿಗೆ ವಾರ್ಷಿಕ   | ರೂ. 20/- ಪ್ರತಿ ಸದಸ್ಯರಿಗೆ ವಾರ್ಷಿಕ   | 2              |
| 153     | ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PANSBAY) ಅಡಿಯಲ್ಲಿ ಮರಣಕ್ಕೆ ಒದಗಿಸಲಾದ ಗರಿಷ್ಠ ವಿಮಾ ಮೊತ್ತವೆಷ್ಟು  | ರೂ. 1 ಲಕ್ಷ  | ರೂ. 3 ಲಕ್ಷ   | ರೂ. 5 ಲಕ್ಷ   | ರೂ. 2 ಲಕ್ಷ   | 4              |
| 154     | ಯಾರು ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಯನ್ನು ಪಡೆಯಬಹುದು   | ಭಾರತೀಯ ನಾಗರಿಕರು ಮಾತ್ರ ರಜೆಗಾಗಿ ವಿದೇಶಕ್ಕೆ ಪ್ರಯಾಣಿಸುತ್ತಾರೆ | ವ್ಯಾಪಾರಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಮಾತ್ರ | ವ್ಯಾಪಾರ, ರಜೆ ಅಥವಾ ಅಧ್ಯಯನಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಮತ್ತು ವಿದೇಶದಲ್ಲಿ ಒಪ್ಪಂದದ ಮೇಲೆ ಕಳುಹಿಸಲಾದ ಭಾರತೀಯ ಉದ್ಯೋಗದಾತರ ಉದ್ಯೋಗಿಗಳು | ಭಾರತೀಯ ಉದ್ಯೋಗದಾತರ ಉದ್ಯೋಗಿಗಳು ಮಾತ್ರ ವಿದೇಶದಲ್ಲಿ ಒಪ್ಪಂದಗಳನ್ನು ಕಳುಹಿಸುತ್ತಾರೆ | 3              |
| 155     | ಗುಂಪು ಆರೋಗ್ಯ ವಿಮೆಯ ಸಾಮಾನ್ಯ ರೂಪ ಯಾವುದು  | ವೈಯಕ್ತಿಕ ಪಾಲಿಸಿ   | ಉದ್ಯೋಗಿಗಳನ್ನು ಒಳಗೊಂಡ ಉದ್ಯೋಗದಾತರು ತೆಗೆದುಕೊಂಡ ಗುಂಪು ಪಾಲಿಸಿ | ವೈಯಕ್ತಿಕ ಪಾಲಿಸಿ  | ಕುಟುಂಬ ಪಾಲಿಸಿ  | 2              |
| 156     | ಎಬಿಸಿ ವಿಮಾ ಕಂಪನಿಯು ತಮ್ಮ ಕಂತಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಬಡ್ಡಿರವನ್ನು ಉಹಿಸುತ್ತದೆ. ಇದರರ್ಥ:   | ಕಂತು ಶುಲ್ಕವು ಹೆಚ್ಚಾಗಿರುತ್ತದೆ                            | ಕಂತು ಶುಲ್ಕವು ಕಡಿಮೆಯಾಗಿರುತ್ತದೆ                            | ಕಂತು ಶುಲ್ಕವು ಬದಲಾಗುವುದಿಲ್ಲ   | ಕಂತು ಶುಲ್ಕವು ಬಹಳ ಬದಲಾಗುತ್ತದೆ   | 2              |
| 157     | ನಿಜವಾದ ಹೇಳಿಕೆಯನ್ನು ಗುರುತಿಸಿ<br>I. ಗಂಭೀರ ಅನಾರೋಗ್ಯದ ಪಾಲಿಸಿಗಳು ಸಾಮಾನ್ಯವಾಗಿ 21 ವರ್ಷದಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿರುತ್ತವೆ.<br>II. ಈ ಪಾಲಿಸಿಗಳಡಿಯಲ್ಲಿ ನೀಡಲಾಗುವ ವಿಮಾ ಮೊತ್ತವು ತುಂಬಾ ಕಡಿಮೆಯಾಗಿರುತ್ತದೆ. | ಕೇವಲ I ಸರಿಯಾಗಿದೆ  | ಕೇವಲ II ಸರಿಯಾಗಿದೆ  | I ಮತ್ತು II ಎರಡೂ ಸರಿಯಾಗಿವೆ  | I ಮತ್ತು II ಎರಡೂ ತಪ್ಪಾಗಿವೆ  | 1              |

**Insurance Agents (Health) Question Bank - Kannada**

| Sr. No. | Questions   | Option 1  | Option 2                                      | Option 3   | Option 4                  | Correct Answer |
|---------|---|---|---|--|---------------------------|----------------|
| 158     | <p>ನಿಜವಾದ ಹೇಳಿಕೆಯನ್ನು ಗುರುತಿಸಿ<br/>I. ಹೆಲ್ತ್ ಪ್ಲನ್ ಲೈಫ್ ಕಾಂಪನಿ ಉತ್ಪನ್ನಗಳನ್ನು ಇಬ್ಬರು ವಿಮಾಗಾರರು ಜಂಟಿಯಾಗಿ ವಿನ್ಯಾಸಗೊಳಿಸಿದ್ದಾರೆ ಮತ್ತು ಇಬ್ಬರೂ ವಿಮಾಗಾರರ ವಿತರಣಾ ಮಾರ್ಗಗಳ ಮೂಲಕ ಮಾರಾಟ ಮಾಡುತ್ತಾರೆ<br/>II. ಆರೋಗ್ಯ ಮತ್ತು ಲೈಫ್ ಕಾಂಪನಿ ಉತ್ಪನ್ನಗಳಿಗೆ, ಕ್ಲೇಮ್ ಗಳನ್ನು ವಿಮಾಗಾರರು ಜಂಟಿಯಾಗಿ ನಿರ್ವಹಿಸುತ್ತಾರೆ</p> | ಕೇವಲ I ಸರಿಯಾಗಿದೆ                                      | ಕೇವಲ II ಸರಿಯಾಗಿದೆ                             | I ಮತ್ತು II ಎರಡೂ ಸರಿಯಾಗಿವೆ  | I ಮತ್ತು II ಎರಡೂ ತಪ್ಪಾಗಿವೆ | 1              |
| 159     | <p>ಈ ಕೆಳಗಿನವುಗಳಲ್ಲಿ ಯಾವುದು ಪ್ಯಾಕೇಜ್ ಪಾಲಿಸಿಯ ಉದಾಹರಣೆಯಾಗಿದೆ?<br/>I. ಹೆಲ್ತ್ ಪ್ಲನ್ ಲೈಫ್ ಕಾಂಪನಿ ಉತ್ಪನ್ನ<br/>II. ಅಂಗಡಿಕಾರರ ಪಾಲಿಸಿ<br/>III. ಗೃಹಸ್ಥರ ಪಾಲಿಸಿ</p>   | ಕೇವಲ I  | I ಮತ್ತು II                                    | II ಮತ್ತು III   | I, II ಮತ್ತು III           | 3              |
| 160     | <p>ಈ ಕೆಳಗೆ ನೀಡಲಾದ ಯಾವುದು ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳಂತಹ ಪೂರ್ವ-ನಿರ್ಧಾರಿತ ಗಂಭೀರ ಅನಾರೋಗ್ಯದ ಸಂಭವಿಸುವಿಕೆಯ ಮೇಲೆ ಪಾವತಿಗಾಗಿ ಆರೋಗ್ಯ ವಿಮಾ ಉತ್ಪನ್ನಗಳ ಸ್ಥಿರ ಪ್ರಯೋಜನ ಯೋಜನೆಯಾಗಿದೆ?</p>   | ನಷ್ಟ ಪರಿಹಾರದ ಕವರ್                                     | ಸ್ಥಿರ ಪ್ರಯೋಜನಗಳ ಕವರ್                          | ಗಂಭೀರ ಕಾಯಿಲೆ ಕವರ್  | ಮೇಲಿನ ಎಲ್ಲವೂ              | 3              |
| 161     | <p>'ಗಂಭೀರ ಅನಾರೋಗ್ಯದ ಕವರ್' ಅಡಿಯಲ್ಲಿ ಒದಗಿಸಲಾದ ಪ್ರಯೋಜನಗಳ ಪಾವತಿಗಳು ಯಾವುವು?</p>  | ಆಸ್ಪತ್ರೆಗೆ ದಾಖಲಾದ ಕಾರಣ ಉಂಟಾದ ನಿಜವಾದ ವೈದ್ಯಕೀಯ ವೆಚ್ಚಗಳು | ಆಸ್ಪತ್ರೆಗೆ ದಾಖಲಾದ ಅವಧಿಗೆ ದಿನಕ್ಕೆ ನಿಗದಿತ ಮೊತ್ತ | ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳಂತಹ ಪೂರ್ವ-ನಿರ್ಧಾರಿತ ಗಂಭೀರ ಕಾಯಿಲೆಯ ಸಂಭವದ ಮೇಲೆ ಪಾವತಿ | ಮೇಲಿನ ಎಲ್ಲವೂ              | 3              |

**Insurance Agents (Health) Question Bank - Kannada**

| Sr. No. | Questions   | Option 1                                 | Option 2                                       | Option 3  | Option 4   | Correct Answer |
|---------|---|--|--|---|--|----------------|
| 162     | ಆಸ್ಪತ್ರೆಯ ದೈನಂದಿನ ನಗದು ಪಾಲಿಸಿಯು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ:<br>I. ಪ್ರಾಸಂಗಿಕ ವೆಚ್ಚಗಳು<br>II. ನಷ್ಟ ಪರಿಹಾರ ಪಾಲಿಸಿಯಡಿಯಲ್ಲಿ ಪಾವತಿಸಲಾಗದ ವೆಚ್ಚಗಳು<br>III. ಸಹ-ಪಾವತಿಯಡಿಯಲ್ಲಿ ಪಾವತಿಸಲಾಗದ ವೆಚ್ಚಗಳು | ಕೇವಲ I                                   | I ಮತ್ತು II                                     | II ಮತ್ತು III  | I, II ಮತ್ತು III                                  | 2              |
| 163     | ಅಂಡರ್‌ವೈಟಿಂಗ್ ಏಕೆ ಅಗತ್ಯ   | ವಿಮಾ ಕಂಪನಿಗೆ ಅಪಾಯಗಳ ದೊಡ್ಡ ಪೂಲ್ ರಚಿಸಲು    | ವಿಮಾ ಕಂಪನಿಯು ದಿವಾಳಿಯಾಗುವುದನ್ನು ತಡೆಯಲು          | ಪ್ರೀಮಿಯಂಗಳನ್ನು ಲೆಕ್ಕಿಸದೆ ಎಲ್ಲಾ ಅಪಾಯಗಳನ್ನು ಸ್ವೀಕರಿಸಲು                | ಸಾಧ್ಯವಾದಷ್ಟು ಕಡಿಮೆ ಪ್ರೀಮಿಯಂನಲ್ಲಿ ವಿಮೆಯನ್ನು ನೀಡಲು | 2              |
| 164     | ಆರೋಗ್ಯ ವಿಮೆಯಲ್ಲಿ ಯಾವ ಅಂಶವು ಅನಾರೋಗ್ಯದ ದರಗಳ ಮೇಲೆ ಪರಿಣಾಮ ಬೀರುತ್ತದೆ   | ಆರ್ಥಿಕ ಸ್ಥಿತಿ                            | ಲಿಂಗ   | ವೈವಾಹಿಕ ಸ್ಥಿತಿ  | ಶೈಕ್ಷಣಿಕ ಅರ್ಹತೆ                                  | 2              |
| 165     | ಆರೋಗ್ಯ ವಿಮೆಯಲ್ಲಿ ನೈತಿಕ ಅಪಾಯ ಎಂದರೇನು   | ಆರೋಗ್ಯದ ಅಪಾಯಕ್ಕೆ ಸಂಬಂಧಿಸಿದ ವೈಹಿಕ ಅಪಾಯಗಳು | ಆರೋಗ್ಯ ಅಪಾಯಕ್ಕೆ ಸಂಬಂಧಿಸಿದ ವೆಚ್ಚ                | ಕ್ಲೈಮ್ ಅನ್ನು ಸಂಗ್ರಹಿಸಲು ವಿಮೆಯನ್ನು ತೆಗೆದುಕೊಳ್ಳುವ ಉದ್ದೇಶಪೂರ್ವಕ ಉದ್ದೇಶ | ವಿಮಾದಾರರಿಂದ ಅಪಾಯದ ಮೌಲ್ಯಮಾಪನ ಮತ್ತು ಬೆಲೆ ನಿಗದಿ     | 3              |
| 166     | ಆರೋಗ್ಯ ವಿಮೆಯಲ್ಲಿ ನೈತಿಕ ಅಪಾಯದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ   | ಇದು ವಿಮಾ ಕಂಪನಿಗೆ ದುಬಾರಿಯಾಗಿದೆ            | ಇದು ಆರೋಗ್ಯದ ಅಪಾಯದ ಭೌತಿಕ ಅಪಾಯಗಳನ್ನು ಸೂಚಿಸುತ್ತದೆ | ಇದು ವಿಮಾ ಕಂಪನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ                      | ಇದು ವಿಮಾ ಕಂಪನಿಗೆ ಲಾಭದಾಯಕವಾಗಬಹುದು                 | 1              |
| 167     | ಈ ಕೆಳಗಿನ ಯಾವ ಅಪಾಯದ ಪ್ರಕಾರಗಳಿಗೆ ವಿಮಾದಾರರು ಕಡಿಮೆ ಪ್ರೀಮಿಯಂಗಳನ್ನು ವಿಧಿಸುತ್ತಾರೆ  | ಪ್ರಮಾಣಿತ ಅಪಾಯಗಳು                         | ಕೆಳದರ್ಜೆಯ ಅಪಾಯಗಳು                              | ಆದ್ಯತೆಯ ಅಪಾಯಗಳು   | ನಿರಾಕರಿಸಿದ ಅಪಾಯಗಳು                               | 3              |
| 168     | ಪ್ರಾಥಮಿಕ ಅಂಡರ್‌ವೈಟಿಂಗ್‌ನಲ್ಲಿ ಯಾರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ   | ಅಂಡರ್ ವೈಟರ್                              | ಏಜೆಂಟ್ ಅಥವಾ ಕಂಪನಿ ಪ್ರತಿನಿಧಿ                    | ಪಾಲಿಸಿದಾರ   | ವಿಮಾ ಬ್ರೋಕರ್                                     | 2              |
| 169     | ಈ ನಿಯಮದ ಪ್ರಯೋಜನಕ್ಕಾಗಿ ಪಾಲಿಸಿಯನ್ನು ನೀಡುವ ಮೊದಲು ಪ್ರೀಮಿಯಂಗಿಂತ ಹೆಚ್ಚಿನ ಶುಲ್ಕ ವಿಧಿಸುವ ಯಾವುದೇ ಅಂಡರ್‌ವೈಟಿಂಗ್ ಲೋಡಿಂಗ್‌ಗೆ ಪಾಲಿಸಿದಾರರ ನಿರ್ದಿಷ್ಟ ಒಪ್ಪಿಗೆಯನ್ನು ಪಡೆಯಬೇಕು.                                    | ವಿಮಾ ಕಂಪನಿ                               | ನಿಯಂತ್ರಕ                                       | ಪಾಲಿಸಿದಾರ   | ವಿಮಾ ಏಜೆಂಟ್                                      | 3              |
| 170     | ಯಾವಾಗ ಫೋರ್‌ಟಿಂಗ್ ಮಾಡಬಹುದು   | ಪಾಲಿಸಿ ಅವಧಿಯಲ್ಲಿ ಯಾವುದೇ ಸಮಯದಲ್ಲಿ         | ಪಾಲಿಸಿ ನೀಡುವ ಸಮಯದಲ್ಲಿ ಮಾತ್ರ                    | ಪಾಲಿಸಿಯಲ್ಲಿ ವಿರಾಮದ ನಂತರ ಮಾತ್ರ                                       | ಪಾಲಿಸಿ ನವೀಕರಣದ ಸಮಯದಲ್ಲಿ ಮಾತ್ರ                    | 4              |
| 171     | ವಿಮೆದಾರರು ಯಾರಿಗೆ ಫೋರ್‌ಟಿಂಗ್ ಮಾಡಲು ವಿನಂತಿಯನ್ನು ಮಾಡಬೇಕು   | ಹೊಸ ವಿಮಾದಾರ                              | ಹಳೆಯ ವಿಮಾದಾರ                                   | IRDAI   | ಯಾವುದೇ ವಿಮಾ ಏಜೆಂಟ್                               | 2              |

**Insurance Agents (Health) Question Bank - Kannada**

| Sr. No. | Questions   | Option 1  | Option 2  | Option 3  | Option 4   | Correct Answer |
|---------|---|---|---|---|--|----------------|
| 172     | ವಿಮೆಯಲ್ಲಿ ವಿಮೆದಾರರಿಂದ ಮಾಹಿತಿಯ ಉಲ್ಲಂಘನೆ ಅಥವಾ ಮರೆಮಾಚುವಿಕೆಯ ಪರಿಣಾಮವೇನು                                     | ಪ್ರೀಮಿಯಂನಲ್ಲಿ ಹೆಚ್ಚಳ  | ಪಾಲಿಸಿ ನಿರರ್ಥಕವಾಗುತ್ತದೆ   | ಪ್ರೀಮಿಯಂನಲ್ಲಿ ಇಳಿಕೆ   | ಪಾಲಿಸಿಯು ಬಾಧಿತವಾಗದೆ ಉಳಿದಿದೆ                                  | 2              |
| 173     | ವಿಮೆಯಲ್ಲಿ ಸಾಮಾನ್ಯವಾಗಿ ಹಣಕಾಸಿನ ದಾಖಲೆಗಳನ್ನು ಯಾವಾಗ ಕೇಳಲಾಗುತ್ತದೆ  | ವಿಮೆಯಲ್ಲಿ ಸಾಮಾನ್ಯವಾಗಿ ಹಣಕಾಸಿನ ದಾಖಲೆಗಳನ್ನು ಯಾವಾಗ ಕೇಳಲಾಗುತ್ತದೆ                        | ಹೆಚ್ಚಿನ ಮೊತ್ತದವಿಮಾ ರಕ್ಷಣೆಯಲ್ಲಿ ಮಾತ್ರ                            | ಹೇಳಲಾದ ಆದಾಯ/ಉದ್ಯೋಗ ಮತ್ತು ವ್ಯಾಪ್ತಿಗಳ ನಡುವೆ ಹೊಂದಾಣಿಕೆಯಿಲ್ಲದಿದ್ದಾಗ | (ಬಿ) ಮತ್ತು (ಸಿ) ಎರಡೂ   | 4              |
| 174     | ಆರೋಗ್ಯ ವಿಮೆಯಲ್ಲಿ ವೈದ್ಯಕೀಯ ವಿಮೆಯ ಉದ್ದೇಶವೇನು  | ಪ್ರೀಮಿಯಂ ಮೊತ್ತವನ್ನು ನಿರ್ಧರಿಸಲು  | ಕವರೇಜ್ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು                  | ಒಳಗೊಂಡಿರುವ ಕುಟುಂಬದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲು                | ವಿಮಾದಾರರನ್ನು ಪ್ರವೇಶಿಸಬಹುದಾದ ಆಸ್ಪತ್ರೆಯ ಪ್ರಕಾರವನ್ನು ನಿರ್ಧರಿಸಲು | 2              |
| 175     | ವಿಮೆಗಾರನು ಪ್ರಸ್ತಾಪವನ್ನು ವರ್ಗೀಕರಿಸಬಹುದಾದ ಅಪಾಯದ ವಿವಿಧ ವರ್ಗಗಳು ಯಾವುವು                                      | ಪ್ರಮಾಣಿತ ದರಗಳಲ್ಲಿ ಅಪಾಯವನ್ನು ಸ್ವೀಕರಿಸಿ, ಹೆಚ್ಚುವರಿ ಪ್ರೀಮಿಯಂ ಅಥವಾ ಕವರ್ ಅನ್ನು ನಿರಾಕರಿಸಿ | ಹೆಚ್ಚುವರಿ ಪ್ರೀಮಿಯಂನಲ್ಲಿ ಅಪಾಯವನ್ನು ಸ್ವೀಕರಿಸಿ                     | ಕವರ್ ಅನ್ನು ನಿಗದಿತ ಅವಧಿ/ ಅವಧಿಗೆ ಮುಂದೂಡಿ                          | ಮೇಲಿನ ಎಲ್ಲವೂ   | 4              |
| 176     | ಯಾವ ನಗರಗಳಲ್ಲಿ ಹೆಚ್ಚಿನ ಕ್ಲೈಮ್‌ಗಳ ವೆಚ್ಚದ ಕಾರಣ ಕೆಲವು ಉತ್ಪನ್ನಗಳಿಗೆ ಪ್ರೀಮಿಯಂ ಹೆಚ್ಚು                          | ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು  | ಪ್ರವಾಸಿ ತಾಣಗಳು  | ಮೆಟ್ರೋಗಳು ಮತ್ತು 'ಎ ಕ್ಲಾಸ್' ನಗರಗಳು                               | ಕೈಗಾರಿಕಾ ಕೇಂದ್ರಗಳು   | 3              |
| 177     | ಕೆಳಗಿನ ಯಾವ ಉದ್ಯೋಗದಾತರಲ್ಲದ ಗುಂಪುಗಳಿಗೆ ಗುಂಪು ಆರೋಗ್ಯ ವಿಮೆಯನ್ನು ನೀಡಬಹುದು                                    | ಉದ್ಯೋಗದಾತರ ಕಲ್ಯಾಣ ಸಂಘಗಳು  | ಆಡ್-ಆನ್ ಪ್ರಯೋಜನವಾಗಿ ವಿಮೆಯನ್ನು ನೀಡುವ ನಿರ್ದಿಷ್ಟ ವ್ಯಾಪಾರದ ಗ್ರಾಹಕರು | ಬ್ಯಾಂಕಿನ ಸಾಲಗಾರರು   | ಮೇಲಿನ ಎಲ್ಲವೂ   | 4              |
| 178     | ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಗಳ ಅಡಿಯಲ್ಲಿ ಮುಖ್ಯ ಕವರ್ ಯಾವುದು   | ಲೈಫ್ ಕವರ್   | ಗೃಹ ವಿಮೆ  | ಆರೋಗ್ಯ ರಕ್ಷಣೆ   | ವಾಹನ ವಿಮೆ  | 3              |
| 179     | ಭೂಗತ ಗಣಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯು ಯಾವ ಅಪಾಯದ ಗುಂಪಿಗೆ ಸೇರುತ್ತಾನೆ  | ಅಪಾಯದ ಗುಂಪು I   | ಅಪಾಯದ ಗುಂಪು II  | ಅಪಾಯದ ಗುಂಪು III   | ಮೇಲಿನ ಯಾವುದೂ ಅಲ್ಲ  | 3              |
| 180     | ಉದ್ಯೋಗದಾತ-ಉದ್ಯೋಗಿ ಗುಂಪುಗಳಲ್ಲಿ ಕೆಲಸ ಮಾಡುವ ಜನಸಂಖ್ಯೆಯ ಸಾಮಾನ್ಯ ವಯಸ್ಸಿನ ಮಿತಿ ಏನು                             | 25-689  | 18-70   | 30-70   | 50-70  | 2              |
| 181     | ಕೆಳಗೆ ತಿಳಿಸಿದ ವಯಸ್ಸಿನ ಪುರಾವೆಯ ದಾಖಲೆಗಳಿಂದ, ವಿಮಾ ಕಂಪನಿಗಳಿಂದ ಅಪ್ರಮಾಣಿತವೆಂದು ವರ್ಗೀಕರಿಸಲಾದ ಒಂದನ್ನು ಗುರುತಿಸಿ. | ಶಾಲಾ ಪ್ರಮಾಣಪತ್ರ   | ರಕ್ಷಣಾ ಸಿಬ್ಬಂದಿಯ ಸಂದರ್ಭದಲ್ಲಿ ಗುರುತಿನ ಚೀಟಿ                       | ಪಡಿತರ ಚೀಟಿ  | ಬ್ಯಾಪ್ತಿಸಮ್ ಪ್ರಮಾಣಪತ್ರ                                       | 3              |

**Insurance Agents (Health) Question Bank - Kannada**

| Sr. No. | Questions  | Option 1   | Option 2   | Option 3   | Option 4  | Correct Answer |
|---------|--|--|--|--|---|----------------|
| 182     | ಯಾವುದನ್ನು ಹೊರತುಪಡಿಸಿ ಈ ಕೆಳಗಿನ ಅಂಡರ್ ರೈಟಿಂಗ್ ವಿಧಾನಗಳಲ್ಲಿ ಅಂಡರ್ ರೈಟಿಂಗ್ ಪ್ರಕ್ರಿಯೆಯು ವೇಗವಾಗಿರುತ್ತದೆ ಆದರೆ ಕಂತುಗಳು ತುಲನಾತ್ಮಕವಾಗಿ ಹೆಚ್ಚಿರಬಹುದು | ವೈದ್ಯಕೀಯ ಅಂಡರ್ ರೈಟಿಂಗ್   | ವೈದ್ಯಕೀಯೇತರ ಅಂಡರ್ ರೈಟಿಂಗ್  | ಸಂಖ್ಯಾತ್ಮಕ ರೇಟಿಂಗ್ ವಿಧಾನ   | ಗುಂಪು ವಿಮೆ  | 1              |
| 183     | ಗುಂಪು ವಿಮೆಯನ್ನು ಮುಖ್ಯವಾಗಿ _____ ಮೇಲೆ ಅಂಡರ್ ರೈಟ್ ಮಾಡಲಾಗಿದೆ.   | ಉಬೆರ್ರಿಮಾ ಫೈಡ್ಸ್ ಕಾನೂನು  | ವಿಮೆ ಮಾಡಬಹುದಾದ ಆಸಕ್ತಿಯ ಕಾನೂನು  | ಸರಾಸರಿಗಳ ಕಾನೂನು  | ಪರಸ್ಪರ ಲಾಭದ ಕಾನೂನು  | 3              |
| 184     | ಕ್ರಿಟಿಕಲ್ ಇಲ್-ನೆಸ್ (CI) ರೈಡರ್ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ? ಸೂಕ್ತ ಆಯ್ಕೆಯನ್ನು ಆರಿಸಿ.  | ಗಂಭೀರ ರೋಗವು ಕಂಡುಬಂದ ಸಂದರ್ಭದಲ್ಲಿ ಪಾಲಿಸಿ ಕರಾರಿನ ಪ್ರಕಾರ ಒಂದು ನಿಗದಿತ ಮೊತ್ತವನ್ನು ಪಾವತಿಸಲಾಗುತ್ತದೆ. | ವಿಮಾ ಕಂಪನಿಯು ಸೂಚಿಸಲಾದ ಗಂಭೀರವಾದ ರೋಗಗಳ ಪಟ್ಟಿಯಲ್ಲಿ ರೋಗವು ಒಳಗೊಂಡಿರಬೇಕು             | C1 ರೈಡರ್ ಪಾಲಿಸಿಯ ಅವಧಿಯಲ್ಲಿ ಉಂಟಾಗಬಹುದಾದ ಕ್ಲೈಮ್‌ಗಳಿಗೆ ಒಂದು ಉದಾಹರಣೆಯಾಗಿದೆ                 | ರೈಡರ್ ಪಾವತಿಗಳನ್ನು ಮಾಡಿದ ನಂತರ ಜೀವ ವಿಮಾ ಪಾಲಿಸಿಯು ಒಪ್ಪಂದವು ಕೊನೆಗೊಳ್ಳುತ್ತದೆ | 4              |
| 185     | ಮೂರನೆಯ ಪಕ್ಷದ ಆಡಳಿತವು (ಟಿಪಿಎಗಳು) ಈ ಕೆಳಗಿನ ಯಾವ ಸಂಸ್ಥೆಯ ಮೂಲಕ ನಿಯಂತ್ರಿಸಲ್ಪಟ್ಟಿದೆ?  | ಜೀವ ವಿಮಾ ನಿಗಮ (ಎಲ್ ಆರ್ ಸಿ) ಮತ್ತು ಸಾಮಾನ್ಯ ವಿಮಾ ನಿಗಮ (ಜಿ ಆರ್ ಸಿ) ಏಕತ್ರಿತವಾಗಿ ಒಟ್ಟಿಗೆ           | ಐ ಆರ್ ಡಿ ಎ ಐ (IRDAI)   | ಭಾರತದ ವಿಮಾ ದಲ್ಲಾಳಿಗಳ ಸಂಘ   | ವಿತ್ತ ಸಚಿವಾಲಯ   | 2              |
| 186     | ವಿಮೆಯಲ್ಲಿ ವಿಮಾದಾರರ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ಯಾವುದು?   | ವಿಮಾ ಕಂಪನಿಯ ಲೋಗೋದ ಬಣ್ಣ   | ವಿಮಾ ಕಂಪನಿ ಹೊಂದಿರುವ ಉದ್ಯೋಗಿಗಳ ಸಂಖ್ಯೆ   | ವಿಮಾ ಕಂಪನಿಯ ಕ್ಲೈಮ್‌ಗಳನ್ನು ಪಾವತಿಸುವ ಸಾಮರ್ಥ್ಯ  | ಕಂಪನಿಯ ಕಚೇರಿ ಆವರಣದ ಸ್ಥಳ   | 3              |
| 187     | ಕ್ಲೈಮ್‌ನ ಮೊದಲಪಾಲುದಾರರು ಮತ್ತು ಸ್ವೀಕರಿಸುವವರು ಯಾರು?   | ಪಾಲಿಸಿಯನ್ನು ಮಾರಾಟ ಮಾಡಿದ ವಿಮಾ ಏಜೆಂಟ್  | ವಿಮಾ ಹಕ್ಕನ್ನು ಪ್ರಕ್ರಿಯೆಗೊಳಿಸುವ ವ್ಯಕ್ತಿ   | ವಿಮಾ ಕಂಪನಿಯ ಷೇರುದಾರರು  | ವಿಮಾ ಪಾಲಿಸಿಯನ್ನು ಖರೀದಿಸುವ ಗ್ರಾಹಕ  | 4              |
| 188     | ಆರೋಗ್ಯ ವಿಮೆ ಕ್ಲೈಮ್ ಸೇವೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ?   | ಕ್ಲೈಮ್‌ಗಳನ್ನು ವಿಮಾ ಕಂಪನಿಯು ಮಾತ್ರ ಸೇವೆ ಸಲ್ಲಿಸಬಹುದು  | ಕ್ಲೈಮ್‌ಗಳನ್ನು ಥರಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್‌ಗಳು (ಟಿಪಿಎ) ಮಾತ್ರ ಸೇವೆ ಸಲ್ಲಿಸಬಹುದು. | ಕ್ಲೈಮ್‌ಗಳನ್ನು ವಿಮಾ ಕಂಪನಿ ಅಥವಾ ವಿಮಾ ಕಂಪನಿಯಿಂದ ಅಧಿಕೃತಗೊಳಿಸಿದ TPA ಗಳಿಂದ ಸೇವೆ ಸಲ್ಲಿಸಬಹುದು. | ಕ್ಲೈಮ್‌ಗಳನ್ನು ಒದಗಿಸುವವರು/ಆಸ್ಪತ್ರೆಗಳು ಮಾತ್ರ ಸೇವೆ ಸಲ್ಲಿಸಬಹುದು.            | 3              |

**Insurance Agents (Health) Question Bank - Kannada**

| Sr. No. | Questions  | Option 1  | Option 2  | Option 3  | Option 4   | Correct Answer |
|---------|--|---|---|---|--|----------------|
| 189     | ವಿಮಾದಾರರಿಗೆ/ಟಿಪಿಎಗೆ ಆರೋಗ್ಯದ ಕ್ಲೈಮ್ ಅನ್ನು ತಿಳಿಸಿದಾಗಿನಿಂದ ಪಾಲಿಸಿ ನಿಯಮಗಳ ಪ್ರಕಾರ ಪಾವತಿ ಮಾಡುವವರೆಗೆ ಏನಾಗುತ್ತದೆ?    | ಹಕ್ಕನ್ನು ತಕ್ಷಣವೇ ತಿರಸ್ಕರಿಸಲಾಗುತ್ತದೆ   | ಯಾವುದೇ ಪರಿಶೀಲನೆಯಿಲ್ಲದೆ ಪಾವತಿಯನ್ನು ಮಾಡಲಾಗಿದೆ   | ಕ್ಲೈಮ್ ಚೆನ್ನಾಗಿ ವ್ಯಾಖ್ಯಾನಿಸಲಾದ ಹಂತಗಳ ಮೂಲಕ ಹೋಗುತ್ತದೆ   | ವಿಮಾದಾರ/TPA ಕ್ಲೈಮ್ ಅನ್ನು ನಿರ್ಲಕ್ಷಿಸುತ್ತದೆ  | 3              |
| 190     | ವಿಮಾ ಕ್ಲೈಮ್ ಪ್ರಕ್ರಿಯೆಯಲ್ಲಿ ಕ್ಲೈಮ್ ಸೂಚನೆ ಎಂದರೇನು?   | ಹಕ್ಕು ಪ್ರಕ್ರಿಯೆಯ ಅಂತಿಮ ಹಂತ  | ಹಕ್ಕನ್ನು ತನಿಖೆ ಮಾಡುವ ಪ್ರಕ್ರಿಯೆ  | ಯೋಜಿತಅಥವಾ ತುರ್ತು ಆಸ್ಪತ್ರೆಗೆ ದಾಖಲಾದ ಬಗ್ಗೆ ವಿಮಾ ಕಂಪನಿಗೆ ತಿಳಿಸುವ ಕ್ರಿಯೆ  | ಕ್ಲೈಮ್‌ಗಾಗಿ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸುವ ಪ್ರಕ್ರಿಯೆ  | 3              |
| 191     | ಆರೋಗ್ಯ ವಿಮೆಯಲ್ಲಿ ಕ್ಲೈಮ್ ಸೂಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?                               | ಕ್ಲೈಮ್ ಸೂಚನೆ ಕಡ್ಡಾಯವಲ್ಲ   | ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಮೊದಲು ಕ್ಲೈಮ್ ಮಾಹಿತಿ ಅಗತ್ಯವಿದೆ           | ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಒಳಗೆ ಕ್ಲೈಮ್ ಮಾಹಿತಿ ಅಗತ್ಯವಿದೆ                              | ಯೋಜಿತದಾಖಲಾತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಕ್ಲೈಮ್ ಸೂಚನೆಯ ಅಗತ್ಯವಿದೆ. | 4              |
| 192     | ಹೇಳಿಕೆಯ ಪ್ರಕಾರ ವಿಮಾದಾರ / ಟಿಪಿಎಗೆ ಕ್ಲೈಮ್ ಸೂಚನೆ ಹೇಗೆ ಸಾಧ್ಯ?  | ಟೆಲಿಗ್ರಾಂ ಮೂಲಕ ಮಾತ್ರ  | ಫ್ಯಾಕ್ಸ್ ಮೂಲಕ ಮಾತ್ರ   | ಮೊಬೈಲ್‌ಅಪ್ಲಿಕೇಶನ್‌ಗಳು / ಕರೆ ಕೇಂದ್ರಗಳು / ಇಂಟರ್ನೆಟ್ / ಇ-ಮೇಲ್ ಮೂಲಕ   | ಅಂಚೆಯ ಮೂಲಕ ಮಾತ್ರ   | 3              |
| 193     | ಕಂಪನಿ ಅಥವಾ TPA ನಂತರ Mr. X ನ ಕ್ಲೈಮ್ ಬಗ್ಗೆ ಸೂಚನೆಯನ್ನು ಪಡೆಯುತ್ತಾರೆಯೇ?   | ಹಕ್ಕು ತಕ್ಷಣವೇ ಅನುಮೋದಿಸಲಾಗಿದೆ  | ದಾಖಲೆಗಳನ್ನು ನಿರ್ಲಕ್ಷಿಸಲಾಗಿದೆ  | ವಿವರಗಳನ್ನು ನಿಖರತೆಗಾಗಿ ಹೊಂದಿಸಲಾಗಿದೆ ಮತ್ತು ಉಲ್ಲೇಖ ಸಂಖ್ಯೆಯನ್ನು ರಚಿಸಲಾಗಿದೆ  | ಹೆಚ್ಚಿನ ದಾಖಲೆಗಳನ್ನು ಒದಗಿಸುವಂತೆ ಹಕ್ಕುದಾರರನ್ನು ಕೇಳಲಾಗಿದೆ   | 3              |
| 194     | ಮರುಪಾವತಿ ಆಧಾರದ ಮೇಲೆ ಅಂತಿಮ ಪರಿಹಾರಕ್ಕಾಗಿ ಕ್ಲೈಮ್‌ಗಳ ಪರಿಶೀಲನೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜ?        | ಯಾವುದೇ ಪರಿಶೀಲನೆ ಅಥವಾ ದಾಖಲೆಗಳ ಪರಿಶೀಲನೆ ಇಲ್ಲದೆ ಹಕ್ಕುಗಳನ್ನು ಸ್ವೀಕರಿಸಲಾಗುತ್ತದೆ. | ಕ್ಲೈಮ್‌ಗಳನ್ನು ಸ್ವೀಕಾರಾರ್ಹತೆ, ವಿಮಾ ಮೊತ್ತ ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗಾಗಿ ಪರಿಶೀಲಿಸಲಾಗುತ್ತದೆ. | ಕ್ಲೈಮ್‌ಗಳನ್ನು ಸ್ವೀಕಾರಾರ್ಹತೆಗಾಗಿ ಮಾತ್ರ ಪರಿಶೀಲಿಸಲಾಗುತ್ತದೆ, ಆದರೆ ವಿಮಾ ಮೊತ್ತ ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗೆ ಅಲ್ಲ. | ಕ್ಲೈಮ್‌ಗಳನ್ನು ವಿಮಾ ಮೊತ್ತಕ್ಕಾಗಿ ಪರಿಶೀಲಿಸಲಾಗುತ್ತದೆ, ಆದರೆ ಸ್ವೀಕಾರಾರ್ಹತೆ, ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗಾಗಿ ಅಲ್ಲ                      | 2              |
| 195     | ಕ್ಯಾಶ್-ಲೆಸ್ ಯೋಜನೆಯಡಿಯಲ್ಲಿ ಯೋಜಿತಶಸ್ತ್ರಚಿಕಿತ್ಸೆಯ ಸೂಚನೆಯಿದ್ದಲ್ಲಿ ಕಂಪನಿಯು ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ?       | ಸಂಭವನೀಯ ವೆಚ್ಚದ ಪೂರ್ವಾನುಮತಿಯನ್ನು ಆಸ್ಪತ್ರೆಗೆ ನೀಡಲಾಗುತ್ತದೆ                     | ಕ್ಲೈಮ್ ಅನ್ನು ನೇರವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ  | ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಲಾಗಿದೆ   | ಹಕ್ಕನ್ನು ತಿರಸ್ಕರಿಸಲಾಗಿದೆ   | 1              |
| 196     | ಕೆಳಗಿನ ಯಾವ ಪರ್ಯಾಯ ಚಿಕಿತ್ಸಾ ವಿಧಾನಗಳನ್ನು ಆರೋಗ್ಯ ವಿಮಾ ಪಾಲಿಸಿಗಳಿಂದ ಒಳಗೊಳ್ಳಬಹುದು, ಆದರೆ ಉಪ-ಮಿತಿಗಳನ್ನು ಹೊಂದಿರಬಹುದು? | ಯುನಾನಿ  | ಸಿದ್ಧ   | ಹೋಮಿಯೋಪತಿ   | ಮೇಲಿನ ಎಲ್ಲವೂ   | 4              |

## Insurance Agents (Health) Question Bank - Kannada

| Sr. No. | Questions   | Option 1   | Option 2   | Option 3   | Option 4  | Correct Answer |
|---------|---|--|--|--|---|----------------|
| 197     | ವೈದ್ಯಕೀಯ ವಿಮಾ ಪಾಲಿಸಿಗಳಲ್ಲಿ ಟೆಲಿಮೆಡಿಸಿನ್ ಕುರಿತು IRDAI ನ ಇತ್ತೀಚಿನ ನಿರ್ದೇಶನವೇನು? | ವಿಮಾದಾರರು ತಮ್ಮ ಪಾಲಿಸಿಗಳಲ್ಲಿ ಟೆಲಿಮೆಡಿಸಿನ್ ಅನ್ನು ಕವರ್ ಮಾಡಲು ಅನುಮತಿಸುವುದಿಲ್ಲ. | ಕೊರೊನಾವೈರಸ್ ಅಲ್ಲದ ವೈದ್ಯಕೀಯ ಸಮಾಲೋಚನೆಗಳಿಗೆ ಮಾತ್ರ ಟೆಲಿಮೆಡಿಸಿನ್ ಅನ್ನು ಅನುಮತಿಸಲಾಗಿದೆ.                         | ನಿಯಮಿತ ವೈದ್ಯಕೀಯ ಸಮಾಲೋಚನೆಯನ್ನು ಅನುಮತಿಸುವ ಎಲ್ಲೆಲ್ಲಿ ಟೆಲಿಮೆಡಿಸಿನ್ ಅನ್ನು ಅನುಮತಿಸಲಾಗುತ್ತದೆ.                   | ಪಾಲಿಸಿದಾರರು ಎಲ್ಲಾ ವೈದ್ಯಕೀಯ ಸಮಾಲೋಚನೆಗಳಿಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.  | 3              |
| 198     | ಈ ಕೆಳಗಿನವುಗಳಲ್ಲಿ ಯಾವುದು ಪಾವತಿಸಬೇಕಾದ ಕ್ಲೈಮ್ ಮೊತ್ತವನ್ನು ನಿರ್ಧರಿಸುವ ಅಂಶವಲ್ಲ?     | ಪಾಲಿಸಿಯ ಅಡಿಯಲ್ಲಿ ಸದಸ್ಯರಿಗೆ ಲಭ್ಯವಿರುವ ವಿಮಾ ಮೊತ್ತ                            | ಕಳೆಯಬಹುದಾದ ಮೊತ್ತ   | ಈಗಾಗಲೇ ಮಾಡಲಾದ ಯಾವುದೇ ಕ್ಲೈಮ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತ | ಉಪ-ಮಿತಿಗಳು  | 2              |
| 199     | ಸಮಂಜಸವಾದ ಮತ್ತು ಸಾಂಪ್ರದಾಯಿಕ ಶುಲ್ಕಗಳು ಯಾವುವು?                                   | ಭೌಗೋಳಿಕ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಶುಲ್ಕಗಳಿಗಿಂತ ಹೆಚ್ಚಿನ ಶುಲ್ಕಗಳು           | ನಿರ್ದಿಷ್ಟ ಪೂರೈಕೆದಾರರಿಗೆ ವಿಶಿಷ್ಟವಾದ ಸೇವೆಗಳು ಅಥವಾ ಸರಬರಾಜುಗಳಿಗಾಗಿ ಶುಲ್ಕಗಳು                                  | ವಿಮಾದಾರರಿಂದ ಮಾತ್ರ ನಿರ್ಧರಿಸಲ್ಪಡುವ ಶುಲ್ಕಗಳು  | ಒಂದೇ ರೀತಿಯ ಅಥವಾ ಒಂದೇ ರೀತಿಯ ಸೇವೆಗಳಿಗಾಗಿ ಭೌಗೋಳಿಕ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಶುಲ್ಕಗಳಿಗೆ ಸ್ಥಿರವಾಗಿರುವ ಸೇವೆಗಳು ಅಥವಾ ಸರಬರಾಜುಗಳ ಶುಲ್ಕಗಳು | 4              |
| 200     | IRDAI ಆರೋಗ್ಯ ವಿಮಾ ಪ್ರಮಾಣೀಕರಣ ಮಾರ್ಗಸೂಚಿಗಳ ಅಡಿಯಲ್ಲಿ ಏನು ಪ್ರಮಾಣೀಕರಿಸಲಾಗಿದೆ?      | ಪಾಲಿಸಿಯ ಅಡಿಯಲ್ಲಿ ಸದಸ್ಯರಿಗೆ ಲಭ್ಯವಿರುವ ವಿಮಾ ಮೊತ್ತ                            | ಈಗಾಗಲೇ ಮಾಡಲಾದ ಯಾವುದೇ ಕ್ಲೈಮ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತ | ಆರೋಗ್ಯ ವಿಮೆಯಲ್ಲಿ ಪಾವತಿಸಲಾಗದ ವಸ್ತುಗಳು   | ಕಳೆಯಬಹುದಾದ ಮೊತ್ತ  | 3              |
| 201     | ಪಾವತಿಸಬಹುದಾದ ಕ್ಲೈಮ್ ಮೊತ್ತಕ್ಕೆ ಪಾವತಿಗಳನ್ನು ಹೇಗೆ ಮಾಡಲಾಗುತ್ತದೆ?                  | ಚೆಕ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ  | ನಗದು ಮೂಲಕ ಮಾತ್ರ  | ಚೆಕ್ ಮೂಲಕ ಮಾತ್ರ  | ಕ್ಲೈಮ್ ಹಣವನ್ನು ವಿಮಾ ಕಂಪನಿಯ ಖಾತೆಗೆ ವರ್ಗಾಯಿಸುವ ಮೂಲಕ   | 1              |
| 202     | ಕೆಳಗಿನವುಗಳಲ್ಲಿ ಯಾವುದು ಆರೋಗ್ಯ ವಿಮೆಯ ಹಕ್ಕುಗಳನ್ನು ನಿರಾಕರಿಸಲು ಸಂಭವನೀಯ ಕಾರಣವಲ್ಲ?   | ಸಕ್ರಿಯ ಚಿಕಿತ್ಸೆ ಇಲ್ಲ; ಪ್ರವೇಶವು ತನಿಖೆ ಉದ್ದೇಶಕ್ಕಾಗಿ ಮಾತ್ರ                    | ಪಾಲಿಸಿಯ ಅಡಿಯಲ್ಲಿ ಚಿಕಿತ್ಸೆ ಪಡೆದ ಅನಾರೋಗ್ಯವನ್ನು ಹೊರತುಪಡಿಸಲಾಗಿದೆ   | ಆಸ್ಪತ್ರೆಗೆ ದಾಖಲು 24 ಗಂಟೆಗಳಿಗಿಂತ ಹೆಚ್ಚು   | ಅನಾರೋಗ್ಯದ ಕಾರಣವೆಂದರೆ ಆಲ್ಕೋಹಾಲ್ ಅಥವಾ ಮಾದಕವಸ್ತುಗಳ ದುರುಪಯೋಗ  | 3              |
| 203     | ಸಲ್ಲಿಸಿದ ಆರೋಗ್ಯ ಹಕ್ಕುಗಳ ಎಷ್ಟು ಶೇಕಡಾವನ್ನು ಸಾಮಾನ್ಯವಾಗಿ ನಿರಾಕರಿಸಲಾಗುತ್ತದೆ?       | 5% ರಿಂದ 10%  | 10% ರಿಂದ 15%   | 15% ರಿಂದ 20%   | 20% ರಿಂದ 25%  | 2              |
| 204     | ಶಂಕಿತ ಕ್ಲೈಮ್‌ಗಳ ತನಿಖೆಯನ್ನು ಯಾವ ಸಮಯದೊಳಗೆ ಪೂರ್ಣಗೊಳಿಸಬೇಕು                        | ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 30 ದಿನಗಳು                               | ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 60 ದಿನಗಳು   | ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 90 ದಿನಗಳು   | ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 120 ದಿನಗಳು   | 3              |

## Insurance Agents (Health) Question Bank - Kannada

| Sr. No. | Questions  | Option 1  | Option 2   | Option 3  | Option 4  | Correct Answer |
|---------|--|---|--|---|---|----------------|
| 205     | ತನಿಖೆಯನ್ನು ಪೂರ್ಣಗೊಳಿಸಿದ ಎಷ್ಟು ದಿನಗಳೊಳಗೆ ಕ್ಲೈಮ್ ಅನ್ನು ಇತ್ಯರ್ಥಗೊಳಿಸಬೇಕು?               | 30 ದಿನಗಳು   | 15 ದಿನಗಳು  | 60 ದಿನಗಳು   | 90 ದಿನಗಳು   | 1              |
| 206     | ಆರೋಗ್ಯ ವಿಮೆಯಲ್ಲಿ ಮಾಡಿದ ವಂಚನೆಗಳ ಕೆಲವು ಉದಾಹರಣೆಗಳು ಯಾವುವು?                              | ನೋಗು ಹಾಕುವಿಕೆ   | ದಾಖಲೆಗಳ ತಯಾರಿಕೆ  | ವೆಚ್ಚಗಳ ಹಣದುಬ್ಬರ  | ಮೇಲಿನ ಎಲ್ಲವೂ                                      | 4              |
| 207     | ತಮ್ಮ ಕ್ಲೈಮ್ ಅನ್ನು ನಿರಾಕರಿಸಿದರೆ ಗ್ರಾಹಕರಿಗೆ ಯಾವ ಆಯ್ಕೆಗಳು ಲಭ್ಯವಿವೆ?                     | IRDAI   | ಗ್ರಾಹಕ ಆಯೋಗಗಳು   | ವಿಮಾ ಓಂಬುಡ್ಸ್‌ಮನ್   | ಮೇಲಿನ ಎಲ್ಲವೂ                                      | 4              |
| 208     | ಆರೋಗ್ಯ ವಿಮೆಯಡಿ ಒಳಗೊಂಡಿರುವ ಗ್ರಾಹಕರು ನಗದು ರಹಿತ ಸೌಲಭ್ಯವನ್ನು ಪಡೆಯಲು ಮೊದಲಹಂತ ಯಾವುದು?      | ಗ್ರಾಹಕರು ಪ್ರವೇಶಕ್ಕಾಗಿ ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸುತ್ತಾರೆ   | ಗ್ರಾಹಕರು ವಿಮಾ ವಿವರಗಳೊಂದಿಗೆ ಆಸ್ಪತ್ರೆಯ ವಿಮಾ ಡೆಸ್ಕ್ ಅನ್ನು ಸಂಪರ್ಕಿಸುತ್ತಾರೆ                       | ಗ್ರಾಹಕರು ಆಸ್ಪತ್ರೆಯ ಶುಲ್ಕವನ್ನು ಮುಂಗಡವಾಗಿ ಪಾವತಿಸುತ್ತಾರೆ                       | ಗ್ರಾಹಕರು ನೇರವಾಗಿ TPA ಅನ್ನು ಸಂಪರ್ಕಿಸುತ್ತಾರೆ        | 2              |
| 209     | ನಗದು ರಹಿತ ಅಧಿಕಾರವನ್ನು ನೀಡಬಹುದೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಾರೆ?  | ಆಸ್ಪತ್ರೆ  | ರೋಗಿ   | TPA   | ವಿಮಾದಾರ   | 3              |
| 210     | ರೋಗಿಯು ಡಿಸ್ಚಾರ್ಜ್‌ಗೆ ಸಿದ್ಧವಾದಾಗ ಆಸ್ಪತ್ರೆ ಏನು ಮಾಡುತ್ತದೆ?                              | TPA ಯಿಂದ ಅನುಮೋದಿಸಲಾದ ರೋಗಿಯ ಖಾತೆಯಲ್ಲಿನ ಕ್ರೆಡಿಟ್ ಮೊತ್ತವನ್ನು ವಿಮೆಯಿಂದ ಒಳಗೊಳ್ಳುವ ನಿಜವಾದ ಚಿಕಿತ್ಸೆಯ ಶುಲ್ಕಗಳ ವಿರುದ್ಧ ಪರಿಶೀಲಿಸಿ | ಸಂಪೂರ್ಣ ಚಿಕಿತ್ಸೆಯ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲು ರೋಗಿಯನ್ನು ವಿನಂತಿಸಿ                       | ಹೆಚ್ಚಿನ ಚಿಕಿತ್ಸೆಗೆ ಒಳಗಾಗಲು ರೋಗಿಯನ್ನು ಕೇಳಿ                                   | ರೋಗಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿ               | 1              |
| 211     | ವಿಮಾ ಕಂಪನಿಗಳ ಸಂದರ್ಭದಲ್ಲಿ ಕಾಯ್ದಿರಿಸುವ ಉದ್ದೇಶವೇನು?                                     | ಕ್ಲೈಮ್‌ಗಳ ಸ್ಥಿತಿಯ ಆಧಾರದ ಮೇಲೆ ವಿಮಾದಾರರ ಪುಸ್ತಕಗಳಲ್ಲಿ ಎಲ್ಲಾ ಕ್ಲೈಮ್‌ಗಳಿಗೆ ನಿಬಂಧನೆಗಳನ್ನು ಮಾಡಲು                               | ಪಾವತಿಗಳು ಬಾಕಿ ಇರುವವರೆಗೆ ಕ್ಲೈಮ್ ಮೊತ್ತವನ್ನು ಹಿಡಿದಿಟ್ಟುಕೊಳ್ಳುವುದು                               | ಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ಸಮಯಕ್ಕೆ ಪಾವತಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು | ಹೂಡಿಕೆಯಿಂದ ವಿಮಾದಾರನು ಗಳಿಸುವ ಲಾಭವನ್ನು ಅಂದಾಜು ಮಾಡಲು | 1              |
| 212     | ನಗದುರಹಿತ ದೃಢೀಕರಣ ನಮನೆಯಲ್ಲಿ ಒದಗಿಸಲಾದ ಮಾಹಿತಿಯನ್ನು ಅಧ್ಯಯನ ಮಾಡಿದ ನಂತರ TPA ಏನು ಮಾಡುತ್ತದೆ? | ವಿಳಂಬವಿಲ್ಲದೆ ನಗದು ರಹಿತ ಅಧಿಕಾರವನ್ನು ಅನುಮೋದಿಸುತ್ತದೆ   | ನಗದುರಹಿತ ಅಧಿಕಾರವನ್ನು ಒದಗಿಸಬಹುದೇ ಮತ್ತು ಹಾಗಿದ್ದಲ್ಲಿ, ಎಷ್ಟು ಮೊತ್ತಕ್ಕೆ ನಿರ್ಧಾರ ತೆಗೆದುಕೊಳ್ಳುತ್ತದೆ | ನಗದು ರಹಿತ ಅಧಿಕಾರವನ್ನು ತಕ್ಷಣವೇ ತಿರಸ್ಕರಿಸುತ್ತದೆ                               | ಮೇಲಿನ ಯಾವುದೂ ಅಲ್ಲ                                 | 2              |
| 213     | ಮಿ.X ಅವರು ತಮ್ಮ ವಿಮಾ ವಿವರಗಳನ್ನು ಹೊಂದಿಲ್ಲದಿದ್ದರೆ ಏನು ಮಾಡಬೇಕು?                          | ಅವರು ಆಸ್ಪತ್ರೆಯನ್ನು ಸಂಪರ್ಕಿಸಬೇಕು   | ಅವರು 24 ಗಂಟೆಗಳ ಸಹಾಯವಾಣಿ ಮೂಲಕ TPA ಅನ್ನು ಸಂಪರ್ಕಿಸಬೇಕು  | ಅವರು ತಮ್ಮ ವಿಮಾ ವಿವರಗಳನ್ನು ಪಡೆಯುವವರೆಗೆ ಕಾಯಬೇಕು                               | ಚಿಕಿತ್ಸೆಗೆ ಜೇಬಿನಿಂದ ಹಣ ನೀಡಬೇಕು                    | 2              |



**Insurance Agents (Health) Question Bank - Kannada**

| Sr. No. | Questions   | Option 1   | Option 2   | Option 3   | Option 4   | Correct Answer |
|---------|---|--|--|--|--|----------------|
| 214     | ತನ್ನ ವೈದ್ಯರು ಸೂಚಿಸಿದ ಆಸ್ಪತ್ರೆಯು TPA ನೆಟ್‌ವರ್ಕ್‌ನಲ್ಲಿ ಇಲ್ಲದಿದ್ದರೆ Mr.X ಏನು ಮಾಡಬೇಕು?                          | ಅವರು TPA ಯ ನೆಟ್‌ವರ್ಕ್‌ನಲ್ಲಿ ಮತ್ತೊಂದು ಆಸ್ಪತ್ರೆಯನ್ನು ಆಯ್ಕೆ ಮಾಡಬೇಕು | ನಗದುರಹಿತ ಸೌಲಭ್ಯ ಲಭ್ಯವಿರುವ ಆಯ್ಕೆಗಳನ್ನು ಪರಿಶೀಲಿಸಲು ಅವರು TPA ಅನ್ನು ಸಂಪರ್ಕಿಸಬೇಕು | ಚಿಕಿತ್ಸೆಗೆ ಜೇಬಿನಿಂದ ಹಣ ನೀಡಬೇಕು   | ಹೆಚ್ಚಿನ ಸಲಹೆಗಾಗಿ ಅವರು ಸಮಾಲೋಚಕ ವೈದ್ಯರನ್ನು ಸಂಪರ್ಕಿಸಬೇಕು  | 2              |
| 215     | ಡಿಸ್ಕಾರ್ಟ್ ಬಗ್ಗೆ ಗ್ರಾಹಕರು TPA ಗೆ ಯಾವಾಗ ತಿಳಿಸಬೇಕು?   | ರೋಗಿಯನ್ನು ಬಿಡುಗಡೆ ಮಾಡಿದ ನಂತರ                                     | ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಮೊದಲು   | ಪೂರ್ವ-ಅಧಿಕಾರ ಫಾರ್ಮ್ ಅನ್ನು ಭರ್ತಿ ಮಾಡುವ ಸಮಯದಲ್ಲಿ   | ಡಿಸ್ಕಾರ್ಟ್ ಮುಂಚಿತವಾಗಿ ಮತ್ತು ಅಗತ್ಯವಿರುವ ಯಾವುದೇ ಹೆಚ್ಚುವರಿ ಅನುಮೋದನೆಯನ್ನು TPA ಗೆ ಕಳುಹಿಸಲು ಆಸ್ಪತ್ರೆಯನ್ನು ವಿನಂತಿಸಿ | 4              |
| 216     | ಆರೋಗ್ಯ ವಿಮೆ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಪ್ರಮುಖ ದಾಖಲೆ ಯಾವುದು?                                   | ತನಿಖಾ ವರದಿ   | ಏಕೀಕೃತ ಮತ್ತು ವಿವರವಾದ ಬಿಲ್ಲುಗಳು   | ಪಾವತಿಗೆ ರಶೀದಿ  | ಡಿಸ್ಕಾರ್ಟ್ ಸಾರಾಂಶ  | 4              |
| 217     | ಆರೋಗ್ಯ ವಿಮಾ ಹಕ್ಕುಗಳಲ್ಲಿ ತನಿಖಾ ವರದಿಗಳ ಉದ್ದೇಶವೇನು?  | ರೋಗಿಯ ಸ್ಥಿತಿಯ ಸಾರಾಂಶವನ್ನು ಒದಗಿಸಲು                                | ಬಿಲ್‌ಗಳ ವಿರಾಮವನ್ನು ಒದಗಿಸಲು   | ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಹೋಲಿಸಲು ಸಹಾಯ ಮಾಡಲು   | ರೋಗಿಯ ಗುರುತನ್ನು ಪರಿಶೀಲಿಸಲು   | 3              |
| 218     | ಆರೋಗ್ಯ ವಿಮೆ ಕ್ಲೈಮ್‌ಗಳಲ್ಲಿ ಕ್ಲೈಮ್ ಫಾರ್ಮ್‌ನ ಉದ್ದೇಶವೇನು?   | ರೋಗಿಯ ಸ್ಥಿತಿಯ ಸಾರಾಂಶವನ್ನು ಒದಗಿಸಲು                                | ಹಕ್ಕು ಪ್ರಕ್ರಿಯೆಗೆ ವಿನಂತಿಸಲು  | ಬಿಲ್‌ಗಳ ವಿರಾಮವನ್ನು ಒದಗಿಸಲು   | ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಹೋಲಿಸಲು ಸಹಾಯ ಮಾಡಲು   | 2              |
| 219     | "ವಿಮಾ ಏಜೆಂಟ್‌ಗಳು/ದಲ್ಲಾಳಿಗಳಿಂದ ಪಾಲಿಸಿಗಳನ್ನು ಮಾರಾಟ ಮಾಡುವುದರ ಜೊತೆಗೆ ಕೆಳಗಿನವುಗಳಲ್ಲಿ ಯಾವುದನ್ನು ನಿರೀಕ್ಷಿಸಲಾಗಿದೆ?" | ಗ್ರಾಹಕರಿಗೆ ಕಾನೂನು ಸಲಹೆ ನೀಡುವುದು                                  | ಗ್ರಾಹಕರಿಗೆ ದಿನಸಿ ವಸ್ತುಗಳನ್ನು ತಲುಪಿಸುವುದು                                     | "ಕ್ಲೈಮ್ ಸಂದರ್ಭದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವುದು  | ಗ್ರಾಹಕರಿಗೆ ಮನೆ ರಿಪೇರಿ ಮಾಡುವುದು   | 3              |
| 220     | ಅಪಘಾತದ ಹಕ್ಕುಗಳಿಗಾಗಿ ಯಾವ ಡಾಕ್ಯುಮೆಂಟ್ ಅಗತ್ಯವಾಗಬಹುದು?  | ಏಕೀಕೃತ ಮತ್ತು ವಿವರವಾದ ಬಿಲ್ಲುಗಳು                                   | ಗುರುತಿನ ಪುರಾವೆ   | ಡಯಾಲಿಸಿಸ್/ಕೀಮೋಥೆರಾಪಿ/ಫಿಸಿಯೋ ಥೆರಪಿ ಟಾರ್ಜೆಟ್‌ಗಳು   | ಎಫ್‌ಐಆರ್ ಅಥವಾ ವೈದ್ಯಕೀಯ-ಕಾನೂನು ಪ್ರಮಾಣಪತ್ರ   | 4              |
| 221     | TPA ಯೊಂದಿಗೆ ಸದಸ್ಯತ್ವವನ್ನು ಹೊಂದುವ ಉದ್ದೇಶವೇನು?  | ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ರಿಯಾಯಿತಿಗಳನ್ನು ಪಡೆಯಲು.     | ಪಾಲಿಸಿಯ ವ್ಯಾಪ್ತಿಗೆ ಒಳಪಡದ ವೈದ್ಯಕೀಯ ವೆಚ್ಚಗಳಿಗೆ ಮರುಪಾವತಿಯನ್ನು ಸ್ವೀಕರಿಸಲು.       | ಪಾಲಿಸಿಯ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗೆ ಅಥವಾ ಚಿಕಿತ್ಸೆಗಾಗಿ ನಗದು ರಹಿತ ಸೌಲಭ್ಯವನ್ನು ಪಡೆಯಲು ಮತ್ತು ಅಗತ್ಯವಿದ್ದಾಗ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು. | ಆರೋಗ್ಯ ವೃತ್ತಿಪರರ ತಂಡದಿಂದ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆಯನ್ನು ಸ್ವೀಕರಿಸಲು.                                       | 3              |
| 222     | ನಗದು ರಹಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಟಿಪ್ಪಣಿ ಯಾವ ದಾಖಲೆಯನ್ನು ನೀಡುತ್ತದೆ?   | ವೈದ್ಯಕೀಯ ವರದಿ  | ಡಿಸ್ಕಾರ್ಟ್ ಸಾರಾಂಶ  | ಪೂರ್ವ-ಅಧಿಕಾರ ಅಥವಾ ಖಾತರಿ ಪತ್ರ   | ಔಷಧಿಗಾಗಿ ಪ್ರಿ‌ಸ್ಮಿ ಡ್ವನ್   | 3              |

## Insurance Agents (Health) Question Bank - Kannada

| Sr. No. | Questions   | Option 1   | Option 2   | Option 3  | Option 4   | Correct Answer |
|---------|---|--|--|---|--|----------------|
| 223     | ಹಕ್ಕುಗಳ ತನಿಖೆ ಏನು?  | ಕ್ಲೈಮ್‌ನ ಸಿಂಧುತ್ವವನ್ನು ನಿರ್ಧರಿಸುವುದು ಮತ್ತು ನಷ್ಟದ ನೈಜ ಕಾರಣ ಮತ್ತು ವ್ಯಾಪ್ತಿಯನ್ನು ಕಂಡುಹಿಡಿಯುವುದು       | ಹಕ್ಕುದಾರರ ಉದ್ಯೋಗದ ವಿಶ್ವಾಸಾರ್ಹತೆಯನ್ನು ನಿರ್ಣಯಿಸುವುದು   | ಹಕ್ಕುದಾರರ ಗುರುತಿನ ದಾಖಲೆಗಳ ದೃಢೀಕರಣವನ್ನು ಪರಿಶೀಲಿಸಲಾಗುತ್ತಿದೆ   | ಪಾಲಿಸಿಗೆ ವಿಧಿಸಬೇಕಾದ ಪ್ರೀಮಿಯಂ ಲೆಕ್ಕಾಚಾರ   | 1              |
| 224     | AML (ಆಂಟಿ-ಮನಿ ಲಾಂಡರಿಂಗ್) ಉದ್ದೇಶಗಳಿಗಾಗಿ ಹೆಸರು ಮತ್ತು ವಿಳಾಸ ಪರಿಶೀಲನೆಗಾಗಿ ಯಾವ ದಾಖಲೆಗಳು ಅಗತ್ಯವಿವೆ? | ಜನನ ಪ್ರಮಾಣಪತ್ರ ಮತ್ತು ಬಾಡಿಗೆ ಒಪ್ಪಂದ   | ಪಾಸ್ಪೋರ್ಟ್ ಮತ್ತು ಬ್ಯಾಂಕ್ ಹೇಳಿಕೆ  | ಆಧಾರ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೇಳಿಕೆ   | ಪ್ಯಾನ್ ಕಾರ್ಡ್ ಮತ್ತು ದೂರವಾಣಿ ಬಿಲ್   | 4              |
| 225     | ಸಾಗರೋತ್ತರ ಹಕ್ಕುಗಳಲ್ಲಿ ಸಹಾಯ ಕಂಪನಿಗಳ ಪಾತ್ರವೇನು?   | ಅವರು ವಿಮಾ ಕಂಪನಿಗಳ ಪರವಾಗಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುತ್ತಾರೆ   | ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಅನಿಶ್ಚಯತೆಗಳ ಸಂದರ್ಭದಲ್ಲಿ ಅವರು ಗ್ರಾಹಕರಿಗೆ ಸಹಾಯವನ್ನು ನೀಡುತ್ತಾರೆ   | ಅವರು ನಗದುರಹಿತ ಚಿಕಿತ್ಸೆಗಾಗಿ ಆಸ್ಪತ್ರೆಗಳೊಂದಿಗೆ ಟೈ-ಅಪ್ ವ್ಯವಸ್ಥೆಗಳನ್ನು ನೀಡುತ್ತಾರೆ                              | ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ ಅವರು ಗ್ರಾಹಕರಿಗೆ ಕಾನೂನು ನೆರವು ನೀಡುತ್ತಾರೆ                 | 2              |
| 226     | ಸಾಗರೋತ್ತರ ಪ್ರಯಾಣ ವಿಮೆ ಕ್ಲೈಮ್‌ಗಳ ಸಮಯದಲ್ಲಿ ಸಹಾಯ ಕಂಪನಿಗಳು ಒದಗಿಸುವ ಸೇವೆಯೆಲ್ಲ ಇವುಗಳಲ್ಲಿ ಯಾವುದು?    | ವೈದ್ಯಕೀಯ ಸೇವೆ ಒದಗಿಸುವವರ ಉಲ್ಲೇಖಗಳು  | ಇಂಟರ್‌ಪ್ರೀಟರ್ ರೆಫರಲ್   | ಅಗತ್ಯ ಔಷಧಿಗಳ ವಿತರಣೆ   | ಬಾಡಿಗೆ ಕಾರು ಬುಕಿಂಗ್  | 4              |
| 227     | ಸಹಾಯ ಕಂಪನಿಗಳು ತಮ್ಮ ಸೇವೆಗಳಿಗೆ ವಿಧಿಸುವ ಶುಲ್ಕ ಎಷ್ಟು?   | ನಿರ್ದಿಷ್ಟ ವಿಮಾ ಕಂಪನಿಯೊಂದಿಗಿನ ಒಪ್ಪಂದ, ಒಳಗೊಂಡಿರುವ ಪ್ರಯೋಜನಗಳು ಇತ್ಯಾದಿಗಳನ್ನು ಅವಲಂಬಿಸಿ ಇದು ಬದಲಾಗುತ್ತದೆ. | ಇದು ವಿಮಾ ಕಂಪನಿಯ ಎಲ್ಲಾ ಗ್ರಾಹಕರಿಗೆ ನಿಗದಿತ ಮೊತ್ತವಾಗಿದೆ  | ಇದನ್ನು ವಿಮಾ ಕಂಪನಿಯು ನಿರ್ಧರಿಸುತ್ತದೆ ಮತ್ತು ಎಲ್ಲಾ ಸಹಾಯ ಕಂಪನಿಗಳಿಗೆ ಒಂದೇ ಆಗಿರುತ್ತದೆ                            | ಸಹಾಯ ಕಂಪನಿಗಳು ಒದಗಿಸುವ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ                      | 1              |
| 228     | ಟ್ರಾವೆಲ್ ಇನ್ಯೂರೆನ್ಸ್ ಕ್ಲೈಮ್‌ನ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಲು ಈ ಕೆಳಗಿನ ಯಾವ ಹಂತಗಳು ಅವಶ್ಯಕ?     | ವಿಮಾ ಕಂಪನಿಗೆ ಲಿಖಿತ ವಿನಂತಿಯನ್ನು ಸಲ್ಲಿಸಿ   | ಆಯ್ಕೆಯ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ   | ಕಾಲ್ ಸೆಂಟರ್ ಅನ್ನು ತಿಳಿಸಿ ಮತ್ತು ಮಾನ್ಯವಾದ ಪ್ರಯಾಣ ವಿಮಾ ಪಾಲಿಸಿಯೊಂದಿಗೆ ನಿರ್ದಿಷ್ಟಪಡಿಸಿದ ಆಸ್ಪತ್ರೆಗೆ ಮುಂದುವರಿಯಿರಿ | ಮೇಲಿನ ಯಾವುದೂ ಅಲ್ಲ  | 3              |
| 229     | ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಯ ಸಿಂಧುತ್ವವನ್ನು ಆಸ್ಪತ್ರೆಗಳು ಹೇಗೆ ಪರಿಶೀಲಿಸುತ್ತವೆ?                  | ಚಿಕಿತ್ಸೆಯ ಮೊದಲು ಪಾಲಿಸಿಯ ಸಿಂಧುತ್ವವನ್ನು ಆಸ್ಪತ್ರೆಗಳು ಪರಿಶೀಲಿಸುವುದಿಲ್ಲ                                 | ಪಾಲಿಸಿಯ ಸಿಂಧುತ್ವವನ್ನು ಪರಿಶೀಲಿಸಲು ಮತ್ತು ವ್ಯಾಪ್ತಿಗಳನ್ನು ಪರಿಶೀಲಿಸಲು ಆಸ್ಪತ್ರೆಗಳು ಸಹಾಯ ಕಂಪನಿಗಳು/ವಿಮಾದಾರರನ್ನು ಕಾಲ್ ಸೆಂಟರ್ ಸಂಖ್ಯೆಗಳಲ್ಲಿ ಸಂಪರ್ಕಿಸುತ್ತವೆ. | ಪಾಲಿಸಿ ವಿವರಗಳನ್ನು ದೃಢೀಕರಿಸಲು ಆಸ್ಪತ್ರೆಗಳು ವಿಮಾದಾರನ ಕುಟುಂಬ ಅಥವಾ ಸ್ನೇಹಿತರಿಗೆ ಕರೆ ಮಾಡುತ್ತವೆ                   | ಆಸ್ಪತ್ರೆಗಳು ಅವರು ಮಾನ್ಯವಾದ ಪಾಲಿಸಿಯನ್ನು ಹೊಂದಿದ್ದಾರೆ ಎಂಬ ವಿಮಾದಾರರ ಮಾತನ್ನು ಅವಲಂಬಿಸಿವೆ. | 2              |
| 230     | ವಿದೇಶಿ ಕರೆನ್ಸಿಯಲ್ಲಿ ಯಾವ ರೀತಿಯ ಕ್ಲೈಮ್ ಪಾವತಿಯನ್ನು ಮಾಡಲಾಗುತ್ತದೆ?                                 | ನಗದುರಹಿತ ಹಕ್ಕುಗಳು  | ಮರುಪಾವತಿ ಹಕ್ಕುಗಳು  | ನಗದು ರಹಿತ ಮತ್ತು ಮರುಪಾವತಿ ಹಕ್ಕುಗಳೆರಡೂ  | ಮೇಲಿನ ಯಾವುದೂ ಅಲ್ಲ  | 1              |

## Insurance Agents (Health) Question Bank - Kannada

| Sr. No. | Questions   | Option 1             | Option 2                   | Option 3   | Option 4                        | Correct Answer |
|---------|---|----------------------|----------------------------|--|---------------------------------|----------------|
| 231     | ಮರುಪಾವತಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುವಾಗ ಬಳಸಲಾಗುವ ಕರೆನ್ಸಿ ಪರಿವರ್ತನೆ ದರ ಎಷ್ಟು?  | ನಷ್ಟದ ದಿನಾಂಕದ ದರ     | ಕ್ಲೈಮ್ ಸಲ್ಲಿಸಿದ ದಿನಾಂಕದ ದರ | ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಂದು ದರ                                  | ಆಸ್ಪತ್ರೆಗೆ ದಾಖಲಾದ ದಿನಾಂಕದಂದು ದರ | 1              |
| 232     | ಸಾಗರೋತ್ತರ ಪ್ರಯಾಣ ವಿಮೆಗಾಗಿ ಮರುಪಾವತಿ ಕ್ಲೈಮ್‌ಗಳಲ್ಲಿ ಸ್ವೀಕಾರಾರ್ಹ ಕ್ಲೈಮ್‌ಗಳಿಗೆ ಪಾವತಿಗಳಿಗೆ ಯಾವ ಕರೆನ್ಸಿಯನ್ನು ಬಳಸಲಾಗುತ್ತದೆ?   | ಬ್ರಿಟಿಷ್ ಪೌಂಡ್ (GBP) | ಭಾರತೀಯ ರೂಪಾಯಿ (INR)        | ಯುನೈಟೆಡ್ ಸ್ಟೇಟ್ಸ್ ಡಾಲರ್ (USD)  | ಯುರೋ (EUR)                      | 2              |
| 233     | ವಿಮೆ ಮಾಡಿದ ವ್ಯಕ್ತಿಯ ಅಂಗವೈಕಲ್ಯವನ್ನು ಪ್ರಮಾಣೀಕರಿಸಲು ಯಾವ ಡಾಕ್ಯುಮೆಂಟ್ ಅಗತ್ಯವಿದೆ?   | ಜನನ ಪ್ರಮಾಣಪತ್ರ       | ಪಾಸ್ಪೋರ್ಟ್                 | ಸಿವಿಲ್ ಸರ್ಜನ್ ಅಥವಾ ತತ್ಸಮಾನ ಸಮರ್ಥ ವೈದ್ಯರಿಂದ ಶಾಶ್ವತ ಅಂಗವೈಕಲ್ಯ ಪ್ರಮಾಣಪತ್ರ | ಚಾಲನಾ ಪರವಾನಿಗೆ                  | 3              |
| 234     | ಈ ಕೆಳಗಿನವುಗಳಲ್ಲಿ ಯಾವುದು ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಮುಖ್ಯ ದಾಖಲೆಗಳಾಗಿವೆ?<br>I. ಅನಾರೋಗ್ಯದ ಪುರಾವೆಯ ದಾಖಲೆಗಳು<br>II. ಆಸ್ಪತ್ರೆಗೆ ಮಾಡಲಾದ ಪಾವತಿ<br>III. ಚಿಕಿತ್ಸೆಗಾಗಿ ಮಾಡಲಾದ ಹೆಚ್ಚಿನ ಸಲಹೆ<br>IV. ಇಂಪ್ಲಾಂಟ್ ಗಳಿಗಾಗಿ ಪಾವತಿ ಪುರಾವೆಗಳು | ಕೇವಲ I ಮತ್ತು II      | ಕೇವಲ I ಮತ್ತು IV            | I, II ಮತ್ತು III  | I, II, III ಮತ್ತು IV             | 3              |

**Insurance Agents (Health) Question Bank - Kannada**

| Sr. No. | Questions  | Option 1        | Option 2                | Option 3        | Option 4            | Correct Answer |
|---------|--|-----------------|-------------------------|-----------------|---------------------|----------------|
| 235     | <p>ಈ ಕೆಳಗಿನ ಯಾವ ಹೇಳಿಕೆ/ಗಳು ಟಿಪಿಎ ಒದಗಿಸಿದ 'ಕ್ಲೇಮ್ ಪ್ರಕ್ರಿಯೆ ಮತ್ತು ಪಾವತಿ ಸೇವೆಗಳಿಗೆ' ಸಂಬಂಧಿಸಿದಂತೆ ಸರಿಯಾಗಿದೆ/ವೆ?</p> <p>I. ಟಿಪಿಎಗಳು ಸಾಮಾನ್ಯವಾಗಿ ಕ್ಲೇಮ್ ಇತ್ಯರ್ಥಕ್ಕಾಗಿ ವಿಮಾಗಾರರಿಂದ ಮುಂಗಡ ಹಣವನ್ನು ಪಡೆಯುತ್ತವೆ. ಟಿಪಿಎ ಹಣಗಳ ಖಾತೆಯನ್ನು ಇಟ್ಟುಕೊಳ್ಳಲು ಮತ್ತು ವಿಮಾ ಕಂಪನಿಯಿಂದ ಸ್ವೀಕರಿಸಿದ ಮೊತ್ತಗಳ ಲೆಕ್ಕಾಚಾರದ ಹೊಂದಾಣಿಕೆಯನ್ನು ಒದಗಿಸಲು ನಿರೀಕ್ಷಿಸಲಾಗಿದೆ.</p> <p>II. ಅನುಮೋದಿತ ಕ್ಲೇಮ್ ಗಳ ಪಾವತಿ ಮತ್ತು ಇತರ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶಗಳಿಗಾಗಿ ಹಣವನ್ನು ಬಳಸಬಹುದು</p> | ಕೇವಲ I          | ಕೇವಲ II                 | I ಮತ್ತು II ಎರಡೂ | I ಅಥವಾ II ಎರಡೂ ಅಲ್ಲ | 1              |
| 236     | <p>ಆಸ್ಪತ್ರೆಗೆ ದಾಖಲಾದ ವಿಚಾರವನ್ನು ವಿಮಾ ಕಂಪೆನಿಗೆ ಈ ಕೆಳಗಿನ ಯಾವ ವಿಧಾನದಲ್ಲಿ ತಿಳಿಸಬಹುದು?</p>  | ಫೇಕ್ಸ್          | ಕಾಲ್ - ಸಂಟರಿಗೆ ಕರೆ ಮಾಡಿ | ಇ - ಮೇಲ್        | ಮೇಲಿನ ಯಾವುದಾದರೂ     | 4              |
| 237     | <p>ಒಂದು ಆರೋಗ್ಯ ವಿಮೆಯ ದಾವೆಯ ಪ್ರಕ್ರಿಯೆ ಪ್ರಾರಂಭಿಸಿದಾಗ, ಈ ಕೆಳಗಿನವುಗಳಲ್ಲಿ ಯಾವುದು ಮುಖ್ಯವಾದ ದಾಖಲೆಯಾಗಿರುತ್ತದೆ? I. ಅನಾರೋಗ್ಯದ ಬಗ್ಗೆ ದಾಖಲಾತಿ ಪತ್ರಗಳು<br/>II. ಔಷಧೋಪಚಾರ ನೀಡಿದ ದಾಖಲೆ III. ಒಳರೋಗಿಯಾಗಿದ್ದ ಅವಧಿ<br/>V. ರೋಗಿಯನ್ನು ಪರಿಶೀಲಿಸಿದ ದಾಖಲಾತಿ ಪತ್ರ</p>  | ಕೇವಲ I ಮತ್ತು II | ಕೇವಲ I ಮತ್ತು IV         | I, II ಮತ್ತು IV  | I, II, III ಮತ್ತು IV | 4              |

## Insurance Agents (Health) Question Bank - Kannada

| Sr. No. | Questions   | Option 1   | Option 2    | Option 3               | Option 4         | Correct Answer |
|---------|---|------------|-------------|------------------------|------------------|----------------|
| 238     | <p>ನಿಜವಾದ ಹೇಳಿಕೆ ಗುರುತಿಸಿ I. ಇಂತಹ ಕೆಲವು ಹಿಂದಿನ ಮತ್ತು ಇಂದಿನ ಕಾಯಿಲೆಗಳು ಅಥವಾ ಕಾಯಿಲೆಗಳ ವೈಯಕ್ತಿಕ ಇತಿಹಾಸ - ತೂಕ ಕಡಿಮೆ ಅಥವಾ ಹೆಚ್ಚು ದೇಹತೂಕ ಎಂಬ ಹಲವಾರು ಪ್ರತಿಕೂಲ ಅಂಶಗಳ ಕಾರಣ ರೋಗದ ಹರಡುವಿಕೆ ಕಡಿಮೆ ವಯಸ್ಸಿನ, ಆರೋಗ್ಯಕರ ಜೀವನದಂತಹ ಕೆಲವು ಅನುಕೂಲಕರ ಕಾರಣ ಇತ್ಯಾದಿ ಅಂಶಗಳಿಂದ ಕಡಿಮೆಯಾಗುತ್ತದೆ</p> | ಕೇವಲ ಖ ನಿಜ | ಕೇವಲ ಖಖ ನಿಜ | ಮತ್ತು ಹೇಳಿಕೆ - II, ನಿಜ | I ಮತ್ತು II ತಪ್ಪು | 3              |